THE MYSORE PAPER MILLS LIMITED

CIN: L99999KA1936SGC000173 REG. OFFICE: # 32, 5TH FLOOR, D. DEVARAJ URS ROAD, (RACECOURSE ROAD), BANGALORE- 560001

EMAIL ID: cs@mpm.co.in

18 September 2024

To

The General Manager Dept. of Corporate Services Bombay Stock Exchange Limited Phiroze Jeejeebhoy Towers Dalal Street Mumbai- 400001

Dear Sir/Madam,

Sub: Copy of Notice of Board meeting: Newspaper Publication.

This is to inform you that the Company had published a notice of meeting of Board of Directors of the Company scheduled to be held on **Wednesday**, **25th day of September**, **2024** at **03.00 P. M** in Financial Express and Samyuktha Karnataka on 14th September, 2024.

Copies of the said publications are enclosed herewith.

This is for your information and records.

Thanking you

Yours sincerely

THE MYSORE PAPER MILLS LIMITED

MOHAN KULKARNI Company Secretary PAN: ADTPK1355N

Encl: a/a.

CIN:L99999KA1936SGC000173

Regd. Office: #32, 5th Floor, (Karnataka State Co-operative Federation Ltd.'s Building) D. Devaraj Urs Road, (Race Course Road), Bengaluru-560 001

NOTICE

Notice is hereby given that a meeting of the Board of Directors of the Company will be held on Wednesday, the 25th September, 2024 at 3.00 p.m. at the above address to, inter-alia, consider and to take on record the Un-audited Financial (Provisional) Results of the Company for the Quarter ended 30.06.2024 in terms of Clause 41 of the Listing Agreement.

Bengaluru Date: 13.09.2024 For The Mysore Paper Mills Ltd., Sd/- Mohan D Kulkarni **Company Secretary**



Rashtriya Chemicals & Fertilizers Limited (A Government of India Undertaking)

Administrative Bldg, Chembur, Mumbai - 400 074.

CIN: L24110MH1978G01020185

GLOBAL TENDER FOR EMPANELMENT OF REPUTED TRADERS FOR SUPPLY OF FERTILIZERS & FERTILIZER RAW MATERIALS BY ENTERING INTO MOU FOR NON-BINDING QUANTITY FOR A PERIOD OF ONE YEAR

Product FERTILIZERS & FERTILIZER RAW MATERIALS DC/MR/EMP/RM FERTILIZERS: 21728 Reference No: Applications are invited for Empanelment of Reputed Traders for supply of Fertilizers &

Fertilizer Raw materials by entering into an MOU for non-binding quantity for a period Closing Date & Time: 07-OCTOBER-2024 up to 1500 Hrs. IST

The complete details for Empanelment are available on RCF website: www.rcfltd.com in Trombay Tenders.

Website for Documents Submission: https://eprocure.gov.in/eprocure/app CPP Tender ID: 2024 RCFL 826066 1

Dy. General Manager (Materials)

Let us grow together



Gujarat Alkalies and Chemicals Limited An ISO Certified Company) (Promoted by Govt, of Gujarat) REGD. OFFICE: P. O. RANOLI - 391350, DIST. VADODARA, GUJARAT, INDIA Tel.: +91-0265-6111000 Email: cosec@gacl.co.in CIN: L24110GJ1973PLC092247 Website: www.gacl.com

ADDENDUM TO NOTICE OF 51ST ANNUAL GENERAL MEETING

This is with reference to the Notice dated 8th August, 2024 sent

electronically to the members on 30th August, 2024 and Newspaper Notices published on 31" August, 2024 for convening 51" Annual General Meeting (AGM) of Gujarat Alkalies and Chemicals Limited (GACL) (the Company) Thursday, 26th September, 2024 at 11:30 A.M. IST through Video Conferencing / Other Audio-Visual Means (VC/OAVM), to transact the business as set out therein.

Subsequent to the issuance of the Notice of 51st AGM, pursuant to order No. FD/AOD/e-file/4/2022/1869/A(BPE) dated 10.09.2024 received from Government of Gujarat, the Board of Directors of the Company has appointed Dr. T Natarajan IAS (DIN: 00396367), as an Additional Director of the Company with effect from 11 September, 2024, subject to approval of the Shareholders, in accordance with the applicable provisions of the Companies Act. 2013 and provisions of SEBI (Listing Obligations and Disclosure Requirements) Regulations, 2015.

Pursuant to Section 160 of the Companies Act, 2013 read with Rule 13 of the Companies (Appointment and Qualifications of Directors) Rules, 2014, and other applicable provisions of the Companies Act 2013, it is hereby notified to the Members of Gujarat Alkalies and Chemicals Limited (GACL) (the 'Company) that the Company has received a notice in writing from a member proposing the name of Dr. T. Natarajan, IAS (DIN: 00396367) for the office of Director of the Company, for consideration at the forthcoming Annual General Meeting (AGM) scheduled to be held on Thursday, 26" September, 2024 at 11:30 A.M. (IST) through Video Conferencing / Other Audio-Visual Means (VC/OAVM).

Accordingly, a Special Business at Item No.8 for appointment of Director is included in the aforesaid Notice of 51" AGM and remote e-voting facility. The remote e-voting shall commence on Monday, 23" September, 2024 at 09:00 a.m. (IST) and shall end on Wednesday, 25" September, 2024 at 05:00 p.m. (IST). The e-voting facility shall also be made available during the AGM, for members to vote electronically.

As the Notice of candidature was received subsequent to the issue of the Notice of the 51" AGM ("AGM Notice") of the Company, and addendum to the AGM Notice has been circulated on 13° September, 2024 electronically to those Members to whom AGM Notice has been sent earlier, in terms of the provisions of the Companies Act, 2013. The AGM Notice and the addendum to the Notice are also available on website of the Company at www.gacl.com.

For Gujarat Alkalies and Chemicals Ltd.

(Sanjay S. Bhatt) Company Secretary & Place: Vadodara CGM (LEGAL, CC & CSR) Date: 13.09.2024



NOTICE OF 40th ANNUAL GENERAL MEETING, E-VOTING & BOOK CLOSURE

NOTICE is hereby given that the 40th Annual General Meeting (AGM) of the Company will be held on Friday, 27th September, 2024 at 11:45 AM through video conferencing ("VC")/ Other Audio-Visual Means ("OAVM") without physical presence of the members at a common venue in compliance with section 96 of the Companies Act, 2013 and all the applicable provisions of the Companies Act, 2013 and the rules made thereunder and SEBI (LODR) Regulations, 2015 read with various Circulars issued by Ministry of Company Affairs, including the latest general circular No. 09/2023 dated 25.09.2023, to transact the businesses, as set out in the Notice calling 40th AGM.

In line with the MCA circulars and SEBI circular, the Notice convening the 40th AGM along with the Annual Report for the financial year 2023-24 have been sent to all the members whose email addresses are registered with the Company / Depository Participant(s). The Annual Report is also available on the website of the Company at www.owmnahar.com and also at the websites of the Stock Exchanges i.e. www.bseindia.com and www.nseindia.com. The detailed procedure for joining the AGM through VC/ OAVM is provided in the notes to the notice of 40th AGM.

Members who are holding shares in physical form or who have not registered their e-mail address with the Company can contact the Company Secretary of the Company at msood@owmnahar.com & share@owmnahar.com for receiving the Notice and Annual Report for casting their vote through remote e-voting or through the e-voting system during the AGM.

NOTICE is hereby given that pursuant to Section 91 of the Companies Act. 2013 ("Act") and Regulation 42 of the SEBI (Listing Obligations and Disclosure Requirements) Regulations, 2015, that the Register of Members and Share Transfer books of the Company will remain closed from Saturday, 21st September, 2024 to Friday, 27th September, 2024 (both days inclusive) for the purpose of 40thAGM and as Annual Book Closure.

NOTICE pursuant to Section 108 of the Companies Act, 2013 read with relevant rules and Regulation 44 of SEBI (LODR) Regulations, 2015 is also given that the Company has appointed CDSL for providing the members facility of remote e-voting and evoting during AGM to all shareholders for transacting the business mentioned in the notice. All the members hereby informed that:-

- The voting period begins on 24.09.2024 (09.00 a.m.) and ends on 26.09.2024 (05.00 p.m.). The cutoff date for determining the eligibility to vote through remote e-voting or e-voting shall be 20th September, 2024.
- Member who have not registered their email ids or any person who becomes member of the Company after mailing of Notice of AGM and holds shares as on the cut-off date, may obtain the login id and password as per the instructions provided in the Notice of AGM.
- In case any member have any query or issue regarding e-voting, please refer the Frequently Asked Questions ("FAQs") and e-voting user manual available at www.evotingindia.com, under help section or write an email to helpdesk.evoting@cdslindia.com or call 18002005533 or contact Mr. Mukesh Sood, Company Secretary at Registered office of the Company or contact at 0161-5064200, 5083215-16 or can send email at share@owmnahar.com
- The result of AGM shall be declared after the submission of the report by the scrutinizer and shall also be uploaded on the Company's website. The results shall simultaneously be communicated to the Stock Exchanges.

For NAHAR INDUSTRIAL ENTERPRISES LTD.

MUKESH SOOD Place: Ludhiana Company Secretary Date: 10.09.2024

(This is an Advertisement for information purposes only and not for publication or distribution or release directly or indirectly outside India and is not an offer document announcement)



EMERALD LEISURES LIMITED

Emerald Leisures Limited ("Company" or "Issuer") was originally incorporated on March 8, 1933 as 'Phaltan Sugar Works Limited' and registered under Section 23 of the Indian Companies Act, 1913, as a limited company. Subsequently a fresh certificate of incorporation consequent upon change of name of our Company to 'Apte Amalgamations Limited' was issued on June 29, 1982, by Registrar of Companies, Maharashtra, Bombay. Thereafter, the name of our Company was changed to 'Emerald Leisures Limited', its current name, and a fresh certificate of incorporation consequent upon name change of our Company was issued on August 30, 2013 by Registrar of Companies, Maharashtra, Mumbai. For details, including reasons for change in the name and registered office of our Company, "General Information" on page 40 of the Letter of Offer.

Registered Office: Club Emerald Sports Complex, Plot No. 366/15, Swastik Park, Near Mangal Anand Hospital, Chembur, Mumbai, Maharashtra - 400 071, India; Contact Person: Kapil M. Purohit, Company Secretary and Compliance Officer,

E-mail: companysecretary@clubemerald.in;| Telephone: +022 25277504 Website: www.clubemerald.in;|Corporate Identification Number: L74900MH1948PLC006791

OUR PROMOTERS: JAYDEEP VINOD MEHTA, NIKHIL VINOD MEHTA, JASHWANT BHAICHAND MEHTA AND CHETAN JASHWANT MEHTA

NOTICE TO THE ELIGIBLE EQUITY SHAP	REHOLDERS OF EMERALD LEISURES LIMITED (THE "C	COMPANY" OR THE "ISSUER") ONLY
ISSUE OPENS ON	LAST DATE FOR ON MARKET RENUNCIATION*	ISSUE CLOSES ON**
Tuesday, September 17, 2024	Wednesday, September 18, 2024	Tuesday, September 24, 2024

*Eligible Equity Shareholders are requested to ensure that renunciation through off-market transfer is completed in such a manner that the Rights Entitlements are credited to the demat account of the Renouncee(s) on or prior to the Issue Closing Date.

"Our Board or a duly authorised committee thereof will have the right to extend the Issue Period as it may determine from time to time, provided that this Issue will not remain open in excess of 30 (Thirty) days from the Issue Opening Date (inclusive of the Issue Opening Date). Further, no withdrawal of Application shall be permitted by any Applicant after the Issue Closing Date.

ISSUE OF UP TO 1,00,12,400 EQUITY SHARES OF FACE VALUE OF ₹5/- EACH ("RIGHTS EQUITY SHARES") OF OUR COMPANY FOR CASH AT A PRICE OF ₹12.50/- EACH INCLUDING A SHARE PREMIUM OF ₹7.50/- PER RIGHTS EQUITY SHARE (THE "ISSUE PRICE") AGGREGATING TO AN AMOUNT OF UP TO ₹1,251.55 LAKHS* ON A RIGHTS BASIS TO THE ELIGIBLE EQUITY SHAREHOLDERS OF OUR COMPANY IN THE RATIO OF 2 (TWO) RIGHTS EQUITY SHARES FOR EVERY 1 (ONE) FULLY PAID UP EQUITY SHARES HELD BY THE ELIGIBLE EQUITY SHAREHOLDERS ON THE RECORD DATE, THAT IS ON TUESDAY, SEPTEMBER 10, 2024 (THE "ISSUE"). THE ISSUE PRICE FOR THE RIGHTS EQUITY SHARES IS 2.5 TIMES THE FACE VALUE OF THE EQUITY SHARES. FOR FURTHER DETAILS, PLEASE SEE THE CHAPTER TITLED "TERMS OF THE ISSUE" BEGINNING ON PAGE 102 OF THE LETTER OF OFFER.

*Assuming full subscription

Simple, Safe, Smart way of Application - Make use of it!!!

*Application Supported by Blocked Amount (ASBA) is a better way of applying to issues by simply blocking the fund in the bank account, investors can avail the same. For further details read section on ASBA below.

PROCESS OF MAKING AN APPLICATION IN THIS ISSUE

In accordance with Regulation 76 of the SEBI ICDR Regulations, SEBI Rights Issue Circulars ASBA Circulars, all Investors desiring to make an Application in this Issue are mandatorily required to use the ASBA process. Investors should carefully read the provisions applicable to such Applications before making their Application through ASBA. For details, please see "Procedure for Application through the ASBA Process" on pages 112 of the Letter of Offer.

Entitlement credited in their respective demat accounts or demat suspense escrow account, as may be applicable. For further details on the Rights Entitlements and demat suspense escrow account, see "Term of the Issue - Credit of Rights Entitlements in demat accounts of Eligible Equity Shareholders" on page 104 of the Letter of Offer. Please note that one single Application Form shall be used by Investors to make Applications for all Rights Entitlements available in a particular demat

The Application Form can be used by the Eligible Equity Shareholders as well as the Renouncees, to make Applications in this Issue basis the Rights

account or entire respective portion of the Rights Entitlements in the demat suspense escrow account in case of resident Eligible Equity Shareholders holding shares in physical form as on Record Date and applying in this Issue, as applicable. In case of Investors who have provided details of demait account in accordance with the SEBI ICDR Regulations, such Investors will have to apply for the Rights Equity Shares from the same demat account. in which they are holding the Rights Entitlements and in case of multiple demat accounts, the Investors are required to submit a separate Application investors may accept this Issue and apply for the Rights Equity Shares by submitting the Application Form to the Designated Branch of the SCSB.

or online/electronic Application through the website of the SCSBs (if made available by such SCSB) for authorising such SCSB to block Application Money payable on the Application in their respective ASBA Accounts. Investors are also advised to ensure that the Application Form is correctly filled up stating therein the ASBA Account in which an amount equivalent

to the amount payable on Application as stated in the Application Form will be blocked by the SCSB. Please note that Applications made with payment

using third party bank accounts are liable to be rejected. Applicants should note that they should very carefully fill-in their depository account details and PAN in the Application Form or while submitting application through online/electronic Application through the website of the SCSBs (if made available by such SCSB). Please note that incorrect depository account details or PAN, or Application Forms without depository account details shall be treated as

incomplete and shall be rejected. For details see "Terms of the Issue - Grounds for Technical Rejection" on page 121 of the Letter of Offer. Our Company, the Registrar and the SCSBs shall not be liable for any incomplete or incorrect demat details provided by the Applicants. Additionally, in terms of Regulation 78 of the SEBI ICDR Regulations, Investors may choose to accept the offer to participate in this Issue by making plain paper Applications. Please note that SCSBs shall accept such applications only if all details required for making the application as per the SEBI ICDR Regulations are specified in the plain paper application. If an Eligible Eguity Shareholder makes an Application both in an Application Form as well as on plain paper, both applications are liable to be rejected. Please note that in terms of Regulation 78 of the SEBI ICDR Regulations, the Eligible Equity Shareholders who are making the Application on plain paper shall not be entitled to renounce their Rights Entitlements and should not utilize the Application Form for any purpose including renunciation even if it is received subsequently. For details, see "Terms of the Issue -Application on Plain Paper under ASBA process' on page 115 of the Letter of Offer.

DISPATCH AND AVAILABILITY OF ISSUE MATERIALS

In accordance with the SEBI ICDR Regulations and SEBI Rights Issue Circulars, our Company will send/dispatch; at least three days before the Issue Opening Date, the Abridged Letter of Offer, the Entitlement Letter, Application Form and other issue material ("Issue Material") only to such Eligible Equity Shareholders who have provided their Indian addresses to our Company and who are located in jurisdictions where the offer and sale of the Rights Equity Shares is permitted under laws of such jurisdictions and does not result in and may not be construed as, a public offering in such jurisdictions. In case the Eligible Equity Shareholders have provided their valid e-mail address, the Issue Material will be sent only to their valid e-mail address and in case the Eligible Equity Shareholders have not provided their e-mail address, then the Issue Material will be dispatched, on a reasonable effort basis, to the Indian addresses provided by them.

In accordance with the above, the dispatch of the Abridged Letter of Offer, the Rights Entitlement Letter and Application Form for the Issue has been completed by the Registrar to the Issue, i.e., Purva Sharegistry (India) Private Limited in electronic mode through email on Friday, September 2024 and physically through registered/speed post on Friday, September 13, 2024 to the Eligible Equity Shareholders of the Company, whose names appeared in the Register of Members/Beneficial Owners of the Company, on the Record date, i.e., Tuesday, September 10, 2024.

Further the Letter of Offer will be provided, only through email, by the Registrar on behalf of our Company to the Eligible Equity Shareholders who have provided their Indian addresses to our Company, and who makes a request in that regard. In case the Eligible Equity Shareholders have provided their valid e-mail address, the Letter of Offer will be sent only to their valid e-mail address and in case the Eligible Equity Shareholders have not provided their e-mail address, then the Letter of Offer will be dispatched, on a reasonable effort basis, to the Indian addresses provided by them. Investors can access the Letter of Offer, the Abridged Letter of Offer and the Application Form (provided that the Eligible Equity Shareholder is eligible to subscribe for the Rights Equity Shares under applicable securities laws) on the website of our Company at www.clubemerald.in,the Registrar at www.purvashare.com, and Shareholders who have not received the Application Form may apply, along with the requisite Application Money, by using the Application Form available on the websites above, or on plain paper, with the same details as mentioned in the Application Form available online. Eligible Equity Shareholders can obtain the details of their respective Rights Entitlements from the website of the Registrar i.e., www.purvashare.com, by entering their DP ID and Client ID or Folio Number (in case of Eligible Equity Shareholders holding Equity Shares in physical form) and PAN. The link for the same shall also be available on the website of our Company i.e., www.clubemerald.in

Our Company will undertake all adequate steps to reach out to the Eligible Equity Shareholders who have provided their Indian address through other means, as may be feasible.

PROCEDURE FOR APPLICATION THROUGH THE ASBA PROCESS

An Investor, wishing to participate in this Issue through the ASBA facility, is required to have an ASBA enabled bank account with a SCSB prior to making the Application. Investors desiring to make an Application in this Issue through ASBA process, may submit the Application Form in physical mode. to the Designated Branches of the SCSB or online / electronic Application through the website of the SCSBs (if made available by such SCSB) for authorizing such SCSB to block Application Money payable on the Application in their respective ASBA Accounts. Self-Certified Syndicate Banks: For the list of banks which have been notified by SEBI to act as SCSBs for the ASBA process, please refer to https://

/www.sebi.gov.in/sebiweb/other/OtherAction.do?doRecognisedFpi=ves&intmld=34. Investors should ensure that they have correctly submitted the Application Form and have provided an authorisation to the SCSB, via the electronic

mode, for blocking funds in the ASBA Account equivalent to the Application Money mentioned in the Application Form, as the case may be, at the time of submission of the Application. Please note that subject to SCSBs complying with the requirements of the SEBI circular bearing reference number CIR/CFD/DIL/13/2012 dated

September 25, 2012, within the periods stipulated therein, Applications may be submitted at the Designated Branches of the SCSBs. Further, in terms of the SEBI circular bearing reference number CIR/CFD/DIL/1/2013 dated January 2, 2013, it is clarified that for making Applications by SCSBs on their own account using ASBA facility, each such SCSB should have a separate account in its own name with any other SEBI registered SCSB(s). Such account shall be used solely for the purpose of making an Application in this Issue and clear demarcated funds should be available in such account for such an Application.

our Company, its directors, its employees, affiliates, associates and their respective directors and officers and the Registrar shall not be responsible for acts, mistakes, errors, omissions and commissions etc., in relation to Applications accepted by SCSBs, Applications uploaded by SCSBs, Applications accepted but not uploaded by SCSBs or Applications accepted and uploaded without blocking funds in the ASBA Accounts.

Making an Application by Eligible Equity Shareholders on Plain Paper under ASBA process

An Eligible Equity Shareholder in India who is eligible to apply under the ASBA process may make an Application to subscribe to this Issue on plain paper in case of non-receipt of Application Form as detailed above. In such cases of non-receipt of the Application Form through e-mail or physical delivery (where applicable) and the Eligible Equity Shareholder not being in a position to obtain it from any other source may make an Application to subscribe to this Issue on plain paper with the same details as per the Application Form that is available on the websites of the Registrar or Stock Exchange. An Eligible Equity Shareholder shall submit the plain paper Application to the Designated Branch of the SCSB for authorising such SCSB. to block Application Money in the said bank account maintained with the same SCSB. Applications on plain paper will not be accepted from any address

Additionally, in terms of Regulation 78 of the SEBI ICDR Regulations, Investors may choose to accept the offer to participate in this Issue by making plain paper Applications. Please note that SCSBs shall accept such applications only if all details required for making the application as per the SEBI ICDR Regulations are specified in the plain paper application. If an Eligible Equity Shareholder makes an Application both in an Application Form as well as on plain paper, both applications are liable to be rejected.

Please note that in terms of Regulation 78 of the SEBI ICDR Regulations, the Eligible Equity Shareholders who are making the Application on plain paper shall not be entitled to renounce their Rights Entitlements and should not utilize the Application Form for any purpose including renunciation even if it is received subsequently.

The Application on plain paper, duly signed by the Eligible Equity Shareholder including joint holders, in the same order and as per specimen recorded with his/her bank, must reach the office of the Designated Branch of the SCSB before the Issue Closing Date and should contain the following

1.Name of our Company, being Emerald Leisures Limited; 2. Name and address of the Eligible Equity Shareholder including joint holders (in the same order and as per specimen recorded with our Company or the Depository); 3. Folio Number (in case of Eligible Equity Shareholders who hold Equity Shares in physical form as on Record Date) / DP and Client ID; 4. Except for Applications on behalf of the Central or State Government, the residents of Sikkim and the officials appointed by the courts, PAN of the Eligible Equity Shareholder and for each Eligible Equity Shareholder in case of joint names, irrespective of the total value of the Rights Equity Shares applied for pursuant to this Issue; 5. Number of Equity Shares held as on Record Date; 6. Allotment option - only dematerialised form; 7. Number of Rights Equity Shares entitled to, 8. Number of Rights Equity Shares applied for within the Rights Entitlements: 9. Number of Additional Rights Equity Shares applied for, if any (applicable only if entire Rights Entitlements have been applied for); 10. Total number of Rights Equity Shares applied for; 11. Total amount paid at the rate of ₹12.50/- per Rights Equity Share; 12. Details of the ASBA Account such as the SCSB account number, name, address and branch of the relevant SCSB; 13. In case of non-resident Eligible. Equity Shareholders making an application with an Indian address, details of the NRE/FCNR/NRO account such as the account number, name, address and branch of the SCSB with which the account is maintained; 14. Authorizations to the Designated Branch of the SCSB to block an amount equivalent to the Application Money in the ASBA Account; 15. Signature of the Eligible Equity Shareholder (in case of joint holders, to appear in the same sequence and order as they appear in the records of the SCSB); 16. An approval obtained from any regulatory authority, if required, shall be obtained by the Eligible Equity Shareholders and a copy of such approval from any regulatory authority, as maybe required, shall be sent to the Registrar atwww.purvashare.com and 17. All such Eligible Equity Shareholders are deemed to have accepted the following: "I/ We understand that neither the Rights Entitlements nor the Rights Equity Shares have been, or will be, registered under the U.S. Securities Act of 1933, as amended (U.S. Securities Act), or any United States state securities laws, and may not be offered, sold, resold or otherwise transferred within the United States or to the territories or possessions thereof (United States), except pursuant to an exemption from, or in a transaction not subject to, the registration requirements of the U.S. Securities Act. If we understand the Rights Equity Shares referred to in this application are being offered and sold only in offshore transactions outside the United States in compliance with Regulation S under the U.S. Securities Act (Regulation S) to existing shareholders who are located in jurisdictions where such offer and sale of the Rights Equity Shares is permitted under laws of such jurisdictions. If we understand that the Issue is not, and under no circumstances is to be construed as, an offering of any Rights Equity Shares or Rights Entitlements for sale in the United States, or as a solicitation therein of an offer to buy any of the said Rights Equity Shares or Rights Entitlements in the United States, I' we confirm that I am/ we are (a) not in the United States and eligible to subscribe for the Rights Equity Shares under applicable securities laws, (b) complying with laws of jurisdictions applicable to such person in connection with the Issue, behalf of the Company will accept subscriptions from any person, or the agent of any person, who appears to be, or who the Company, the Registrar, the or any other person acting on behalf of the Company have reason to believe is in the United States or is outside of India and ineligible to participate in this Issue under the securities laws of their jurisdiction. If We will not offer, sell or otherwise transfer any of the Rights Equity Shares which may be acquired by us in any jurisdiction or under any circumstances in which such offer or sale is not authorized or to any person to whom it is unlawful to make such offer, sale or invitation. If We satisfy, and each account for which If we are acting satisfies, (a) all suitability standards for investors in investments of the type subscribed for herein imposed by the jurisdiction of my/our residence, and (b) is eligible to subscribe and is subscribing for the Rights Equity Shares and Rights Entitlements in compliance with applicable securities and other laws of our jurisdiction of residence. I/we hereby make the representations, warranties, acknowledgments and agreements set forth in 'Restrictions on Foreign Ownership of Indian Securities' on page 133 of the Letter of Offer. If We understand and agree that the Rights Entitlements and Rights Equity Shares may not be reoffered, resold, pledged or otherwise transferred except in an offshore transaction in accordance with Regulation S to a person outside the United States. I/We (i) am/are, and the person, if any, for whose account I/we am/are acquiring such Rights Entitlement, and/or the Equity Shares, is/are outside the United States or a Qualified Institutional Buyer (as defined in the U.S. Securities Act), and (ii) is/ are acquiring the Rights Entitlement and/or the Equity Shares in an offshore transaction meeting the requirements of Regulation S or in a transaction exempt from, or not subject to, the registration requirements of the U.S. Securities Act. If We acknowledge that we, the Company,

Its affiliates and others will rely upon the truth and accuracy of the foregoing representations and agreements. "For further details, see "Application

on Plain Paper under ASBA process" on page 115 of the Letter of Offer. financialexp.epapr.in

CREDIT OF RIGHTS ENTITLEMENTS IN DEMAT ACCOUNTS OF ELIGIBLE EQUITY SHAREHOLDERS In accordance with Regulation 77A of the SEBI ICOR Regulations read with the SEBI Rights Issue Circulars, the credit of Rights Entitlements and

Allotment of Rights Equity Shares shall be made in dematerialized form only. Prior to the Issue Opening Date, our Company shall credit the Rights Entitlements to (i) the demat accounts of the Eligible Equity Shareholders holding

the Equity Shares in dematerialised form; and (ii) a demat suspense escrow account opened by our Company, for the Eligible Equity Shareholders which would comprise Rights Entitlements relating to (a) Equity Shares held in the account of the IEPF authority; or (b) the demat accounts of the Eligible Equity Shareholder which are frozen or the Equity Shares which are lying in the unclaimed suspense account (including those pursuant to Regulation 39 of the SEBI Listing Regulations) or details of which are unavailable with our Company or with the Registrar on the Record Date; or (c) Equity Shares held by Eligible Equity Shareholders holding Equity Shares in physical form as on Record Date where details of demat accounts are not provided by Eligible Equity Shareholders to our Company or Registrar; or (d) credit of the Rights Entitlements returned/reversed/failed; or (e) the ownership of the Equity Shares currently under dispute, including any court proceedings, if any; or (f) non-institutional equity shareholders in the United In this regard, our Company has made necessary arrangements with CDSL and NSDL for crediting the Rights Entitlements to the demat accounts

of the Eligible Equity Shareholders in a dematerialized form. A separate ISIN for the Rights Entitlements has also been generated which is INE044N20013. The ISIN for the Rights Entitlements shall remain frozen (for debit) until the Issue Opening Date. The ISIN for the Rights Entitlements shall be suspended for transfer by the Depositories post the Issue Closing Date. Eligible Equity Shareholders are requested to provide relevant details (such as copies of self-attested PAN and client master sheet of demat account

etc., details / records confirming the legal and beneficial ownership of their respective Equity Shares) to our Company or the Registrar not later than two Working Days prior to the Issue Closing Date, i.e., by Thursday, September 19, 2024 to enable the credit of their Rights Entitlements by way of transfer from the demat suspense escrow account to their demat account at least one day before the Issue Closing Date, to enable such Eligible Eguity Shareholders to make an application in this Issue, and this communication shall serve as an intimation to such Eligible Eguity Shareholders in this regard. Such Eligible Equity Shareholders are also requested to ensure that their demat account, details of which have been provided to our Company or the Registrar account is active to facilitate the aforementioned transfer.

Additionally, our Company will submit the details of the total Rights Entitlements credited to the demait accounts of the Eligible Equity Shareholders and the demat suspense escrow account to the Stock Exchange after completing the corporate action. The details of the Rights Entitlements with respect to each Eligible Equity Shareholders can be accessed by such respective Eligible Equity Shareholders on the website of the Registrar after keying in their respective details along with other security control measures implemented thereat,

No action has been or will be taken to permit the Issue in any jurisdiction where any action would be required for that purpose. Accordingly, the Rights Entitlements or Rights Equity Shares may not be offered or sold, directly or indirectly, and the Issue Material or any offering materials or advertisements in connection with the Issue may not be distributed, in whole or in part, in any jurisdiction, except in accordance with legal requirements applicable in such jurisdiction. Receipt of the Issue Material will not constitute an offer in those jurisdictions in which it would be illegal to make such an offer and, in those circumstances, the Issue Material must be treated as sent for information purposes only and should not be acted upon for subscription to the Rights Equity Shares and should not be copied or redistributed. Accordingly, persons receiving a copy of the Issue Material should not, in connection with the issue of the Rights Equity Shares or the Rights Entitlements, distribute or send the Issue Material to any person outside India where to do so, would or might contravene local securities laws or regulations. If the Issue Material is received by any person in any such jurisdiction, or by their agent or nominee, they must not seek to subscribe to the Rights Equity Shares or the Rights Entitlements referred to in the Issue Material. THE RIGHT'S ENTITLEMENTS AND THE RIGHT'S EQUITY SHARES HAVE NOT BEEN AND WILL NOT BE REGISTERED UNDER THE SECURITIES

ACT OR THE SECURITIES LAWS OF ANY STATE OF THE UNITED STATES AND MAY NOT BE OFFERED OR SOLD IN THE UNITED STATES OF AMERICA OR THE TERRITORIES OR POSSESSIONS THEREOF ("UNITED STATES"), EXCEPT IN A TRANSACTION NOT SUBJECT TO, OR EXEMPT FROM, THE REGISTRATION REQUIREMENTS OF THE SECURITIES ACT AND APPLICABLE STATE SECURITIES LAWS. THE OFFERING TO WHICH THE LETTER OF OFFER RELATES IS NOT, AND UNDER NO CIRCUMSTANCES IS TO BE CONSTRUED AS, AN OFFERING OF ANY RIGHTS EQUITY SHARES OR RIGHTS ENTITLEMENT FOR SALE IN THE UNITED STATES OR AS A SOLICITATION THEREIN OF AN OFFER TO BUY ANY OF THE RIGHTS EQUITY SHARES OR RIGHTS ENTITLEMENT. THERE IS NO INTENTION TO REGISTER ANY PORTION OF THE ISSUE OR ANY OF THE SECURITIES DESCRIBED HEREIN IN THE UNITED STATES OR TO CONDUCT A PUBLIC OFFERING OF SECURITIES IN THE UNITED STATES, ACCORDINGLY, THE ISSUE MATERIAL SHOULD NOT BE FORWARDED TO OR TRANSMITTED IN OR INTO THE UNITED STATES AT Neither our Company nor any person acting on our behalf will accept a subscription or renunciation from any person, or the agent of any person.

who appears to be, or who our Company or any person acting on our behalf has reason to believe is in the United States when the buy order is made. Envelopes containing an Application Form and Rights Entitlement Letter should not be postmarked in the United States or otherwise dispatched from the United States or any other jurisdiction where it would be illegal to make an offer, and all persons subscribing for the Rights Equity Shares Issue and wishing to hold such Equity Shares in registered form must provide an address for registration of these Equity Shares in India. Rights Entitlements may not be transferred or sold to any person in the United States.

LAST DATE FOR APPLICATION The last date for submission of the duly filled in the Application Form or a plain paper Application is Tuesday, September 24, 2024 i.e., Issue Closing

Date. Our Board and, or, the Rights Issue Committee may extend the said date for such period as it may determine from time to time, subject to the Issue Period not exceeding thirty days from the Issue Opening Date (inclusive of the Issue Opening Date). If the Application Form is not submitted with a SCSB, uploaded with the Stock Exchange and the Application Money is not blocked with the SCSB, on or before the Issue Closing Date or such date as may be extended by our Board or any committee thereof, the invitation to offer contained in the Letter of Offer shall be deemed to have been declined and our Board or any committee thereof shall be at liberty to dispose of the Rights Equity Shares hereby offered, as set out in entitled "Terms of the Issue - Basis of Allotment" on page 125 of the Letter of Offer. Please note that on the Issue Closing Date, Applications through ASBA process will be uploaded until 5.00 p.m. (Indian Standard Time) or such extended time as permitted by the Stock Exchange. Please ensure that the Application Form and necessary details are filled in. In place of Application number, Investors can mention the reference number of the e-mail received from Registrar informing about their Rights Entitlement or last eight digits of the demat account. Alternatively, SCSBs may mention their internal reference number in place of application number.

ALLOTMENT OF THE EQUITY SHARES IN DEMATERIALIZED FORM

PLEASE NOTE THAT THE EQUITY SHARES APPLIED FOR IN THIS ISSUE CAN BE ALLOTTED ONLY IN DEMATERIALIZED FORM AND TO THE SAME DEPOSITORY ACCOUNT IN WHICH OUR EQUITY SHARES ARE HELD BY SUCH INVESTOR ON THE RECORD DATE. FOR DETAILS, SEE "TERMS OF THE ISSUE - ALLOTMENT ADVICE OR REFUND / UNBLOCKING OF ASBA ACCOUNTS" ON PAGE 126 OF THE LETTER OF INVESTORS MAY PLEASE NOTE THAT THE EQUITY SHARES CAN BE TRADED ON THE STOCK EXCHANGE ONLY IN DEMATERIALIZED FORM

PLEASE NOTE THAT THE RIGHTS ENTITLEMENTS WHICH ARE NEITHER RENOUNCED NOR SUBSCRIBED BY THE INVESTORS ON OR

BEFORE THE ISSUE CLOSING DATE SHALL LAPSE AND SHALL BE EXTINGUISHED AFTER THE ISSUE CLOSING DATE. The existing Equity Shares are listed on BSE Limited ("BSE") (the "Stock Exchange"). Our Company has received 'in-principle' approvals from the BSE for listing the Rights Equity Shares to be allotted pursuant to this Issue vide its letter dated August 9, 2024. bearing reference number LOD/RIGHT/

TT/FIP720/2024-25 Our Company will also make applications to the Stock Exchange to obtain trading approvals for the Rights Entitlements as required under the SEBI circular bearing reference number SEBI/HO/CFD/PoD- 2/P/CIR/2023/00094 dated June 21, 2023. For the purpose of this Issue, the Designated Stock Exchange is BSE.

been cleared or approved by SEBI. The Investors are advised to refer to the Letter of Offer for the full text of disclaimer clause of the SEBI under the heading "Other Regulatory and Statutory Disclosures - Disclaimer clause of SEBI" on page 96 of the Letter of Offer. DISCLAIMER CLAUSE OF BSE: It is to be distinctly understood that the permission given by BSE Limited should not in any way be deemed or construed that the Letter of Offer has

been cleared or approved by BSE Limited, nor does it certify the correctness or completeness of any of the contents of the Letter of Offer. The investors

It is to be distinctly understood that the submission of the Letter of Offer to SEBI should not, in any way be deemed or construed that the same has

are advised to refer to "Other Regulatory and Statutory Disclosures - Disclaimer clause of the Stock Exchange" on page 96 of the Letter of Offer for the full text of the Disclaimer Clause of the BSE Limited. OTHER IMPORTANT LINKS AND HELPLINE:

REGISTRAR TO THE ISSUE

Email: newissue@purvashare.com

Website: www.purvashare.com

The Investors can visit following links for the below-mentioned purposes: a) Frequently asked questions and online/ electronic dedicated investor helpdesk for guidance on the Application process and resolution of difficulties faced by the Investors: www.purvashare.com or call helpline number 022-4961 4132b) Updation of Indian address/ email address/ mobile number in the records maintained by the Registrar or our Company: www.purvashare.com; c) Updation of demat account details by Eligible Equity Shareholders holding shares in physical form:www.purvashare.com; d)Submission of self-attested PAN, client master sheet and demat account details by non-resident Eligible Equity Shareholders:newissue@purvashare.com

BANKER TO THE ISSUE: Axis Bank Limited. FOR RISK FACTORS AND OTHER DETAILS, KINDLY REFER TO THE LETTER OF OFFER/ABRIDGED LETTER OF OFFER. Unless otherwise specified, all capitalised terms used herein shall have the same meaning ascribed to such terms in the Letter of Offer.

	CLUB@ EMERALD	
PURVA SHAREGISTRY (INDIA) PRIVATE LIMITED 9, Shiv Shakti Industrial Estate, J.R. Boricha Marg, Lower Parel, Mumbai, Maharashtra. – 400 011, India. Telephone: +91 022 4961 4132/ 31998810	Emerald Leisures Limited Club Emerald Sports Complex, Plot No. 366/15, Swastik Park, Near Mangal Anand Hospital, Chembur, Mumbai, Maharashtra – 400 071, India, Telephone; +91 022 25277504	

Website: www.clubemerald.in

name, address of the Applicant, contact number(s), e-mail address of the sole/ first holder, folio number or demat account, number of Rights Equity

Shares applied for, amount blocked, ASBA Account number and the Designated Branch of the SCSB where the Application Forms, or the plain

paper application, as the case may be, was submitted by the Investors along with a photocopy of the acknowledgement slip. For details on the

E-mail: companysecretary@clubemerald.in

Investor Grievance E-mail: newissue@purvashare.com | Contact Person: Kapil M. Purohit Contact Person: Ms. Deepali Dhuri SEBI Registration No.: INR000001112 Investors may contact the Registrar to the Issue or our Company Secretary and Compliance Officer for any pre- Issue or post-Issue related matters. All grievances relating to the ASBA process may be addressed to the Registrar to the Issue, with a copy to the SCSB, giving full details such as

ASBA process, please see the section entitled "Terms of the Issue" on page 102 of the Letter of Offer. For EMERALD LEISURES LIMITED

COMPANY SECRETARY AND COMPLIANCE OFFICER

Place: Mumbai Date: 13.09.2024

Kapil M. Purohit Company Secretary and Compliance Officer

Disclaimer: Our Company is proposing, subject to receipt of requisite approvals, market conditions and other considerations, to issue Equity Shares on a rights basis and has filed a Letter of Offer with the Securities and Exchange Board of India and Stock Exchange. The Letter of Offer is available on the website of SEBI at www.sebi.gov.in, website of Stock Exchange where the Equity Shares are listed i.e. BSE at www.bseindia.com Investors should note that investment in equity shares involves a high degree of risk and are requested to refer to the Letter of Offer including the section "Risk Factors" beginning on page 19 of the Letter of Offer. This announcement does not constitute an offer of Rights Equity Shares for sale in any jurisdiction, including the United States, and any Rights Equity Shares described in this announcement may not be offered or sold in the United States absent registration under the US Securities Act of 1933, as amended, or an exemption from registration. There will be no public offering of Rights Equity Shares in the United States.

BENGALURU



ಮೈಸೂರಿಗೆ ಮೆಟ್ರೋ ಸೌಲಭ್ಯ

ಮೈಸೂರು: ವರ್ತಲ ರೈಲು ಯೋಜನೆಯಡಿ ಮೈಸೂರು ಜಿಲ್ಲೆಯೂ ಸೇರ್ಪಡೆಯಾಗಿದ್ದು ಇಲ್ಲಿಗೂ ಮೆಟ್ರೋ ಸಂಪರ್ಕ ಕಲ್ಪಿಸಲಾಗುವುದು, ಸಾರ್ವಜನಿಕ ಸಂಪರ್ಕ ಮತ್ತು ಗೂಡ್ಸ್ ಸಾಗಣೆಗೆ ಒತ್ತು ನೀಡಲಾಗುವುದು ಎಂದು ರೇಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ಮೈಸೂರಿನಲ್ಲಿ ವಿಭಾಗೀಯ ರೇಲ್ವೆ ಸಭೆ ಬಳಿಕ ಸುದ್ದಿಗಾರರೊಡನೆ ಮಾತನಾಡಿ, ಬೆಂಗಳೂರು ಮಾದರಿಯಲ್ಲಿಯೇ ಮೈಸೂರಿಗೂ ಸಹ ಎಲ್ಲಾ ರೀತಿಯ ರೈಲ್ವೆ ಸೌಲಭ್ಯಗಳು ದೊರೆಯಲಿವೆ ಎಂದರು.

15 ಸ್ಟೇಷನ್ ಗಳು ಮೇಲ್ದರ್ಜೆಗೆ: 2025ರೊಳಗೆ ಮೈಸೂರು ವಿಭಾಗದ 15 ರೇಲ್ವೆ ನಿಲ್ದಾಣಗಳನ್ನು 333 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುವುದು. ಪ್ರಸ್ತುತೆ ಮೈಸೂರಿನಲ್ಲಿ 80 ಟ್ರೈನ್ಗಳ ಸಂಚಾರವಿದ್ದು, ಮುಂದೆ ಸಂಚಾರ ಇನ್ನೂ ಹೆಚ್ಚಲಿದೆ ಎಂದು ಬೊಟ್ಟುಮಾಡಿದರು.

ಕುಶಾಲನಗರ ಹೊಸ ಟ್ರೈನ್ : ಬಾಕಿ ಇರುವ ಮೈಸೂರು ಕುಶಾಲನಗರ ನಡುವಿನ 89 ಕಿಮೀ ರೇಲ್ವೆ ಮಾರ್ಗ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಚಾಮರಾಜನಗರದಲ್ಲೂ ಸುಮಾರು 142 ಕಿ.ಮೀ ಹೊಸ ಮಾರ್ಗ ನಿರ್ಮಿಸಲಾಗುವುದು ಎಂದು ಸಚಿವ ಮಾಹಿತಿ ನೀಡಿದರು.

ಮೆಮೂ ಟೈನ್ ಸಂಚಾರ: ಜನಸಾಮಾನ್ಯರಿಗೆ ಸಹಾಯವಾಗುವಂತೆ ತುಮಕೂರು, ಮಂಡ್ಯ, ಚಾಮರಾಜನಗರ ಮೈಸೂರಿಗೆ ಮೆಮೂ ಟ್ರೈನ್ ಸಂಚಾರ ತರಲಾಗಿದೆ. ಇದೇ ತಿಂಗಳ 27ಕ್ಕೆ ಇದಕ್ಕೆ ಚಾಲನೆ ನೀಡಲಾಗುವುದು. ಮಹಿಳಾ ಬೋಗಿಗಳ ಸಂಖ್ಯೆ ಹೆಚ್ಚಿಸಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಚಿಂತನೆ ಇದೆ ಎಂದರು. ಸಭೆಯಲ್ಲಿ ಸಂಸದ ಯದುವೀರ ಒಡೆಯರ್, ಶಾಸಕರಾದ ಜಿ.ಟಿ. ದೇವೇಗೌಡ, ತನ್ನೀರ್ ಸೇಠ್, ಟಿ.ಎಸ್. ಶ್ರೀವತ್ತ ಇದ್ದರು.

ಪಿಎಂ ಸಿಜೆಐ ಗಣಪತಿ ಪೂಜೆಯಲ್ಲಿ ತಪ್ಪೇನಿಲ್ಲ

ಮೈಸೂರು: ಮುಖ್ಯ ನ್ಯಾಯಾಧೀಶರ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗಣಪತಿ ಪೂಜೆಯಲ್ಲಿ ಭಾಗಿಯಾಗಿರುವುದರಲ್ಲಿ ತಪ್ಪೇನಿಲ್ಲಾ. ಇಬ್ಬರೂ ರಾಷ್ಟದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳಾಗಿದ್ದು ಪೂಜಾ ಪ್ರಕ್ರಿಯೆಯಲ್ಲಿ ತಮ್ಮ ಹುಡುಕುವುದು ಸರಿಯಲ್ಲ ಎಂದು ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ರೇಲ್ವೆ ರಾಜ್ಯ ಸಚಿವ

ನಗರ ಭೇಟಿ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ. ಅವರಿಬ್ಬರು ರಾಷ್ಟದ ಉನ್ನತಿಗಾಗಿ ದುಡಿಯುತ್ತಿದ್ದಾರೆ. ಇದನ್ನು

ದೊಡ್ಡ ವಿಚಾರ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಸಮರ್ಥಿಸಿಕೊಂಡರು. **ಓಲೈಕೆ ರಾಜಕಾರಣ ಬೇಡ:** ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಾಗಮಂಗಲದಲ್ಲಿ ನಡೆದಿರುವ ಗಲಭೆ ಸಣ್ಣ ಘಟನೆಯಲ್ಲ. ಗೃಹ ಸಚಿವ ಪರಮೇಶ್ವರ್ ಮತಗಳ ಓಲೈಕೆ ರಾಜಕಾರಣ ಬಿಡಬೇಕು ಎಂದು ತಾಕೀತು ಮಾಡಿದರು. ಈ ಘಟನೆಯಲ್ಲಿ ತಪ್ಪು ಮಾಡಿದವರು ಎಷ್ಟೇ ಪ್ರಭಾವಿಯಾದರೂ ಕ್ರಮ ವಹಿಸಬೇಕು, ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು. ಗಣೇಶ ಮೂರ್ತಿ ನಮ್ಮ ಭಾವನೆಗಳ ಸಂಕೇತ. ಅದರ ಮೆರವಣಿಗೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕಿತ್ತು

ಪರಿಶೀಲನೆ: ಸಚಿವರಾದ ಬಳಿಕ ಮೈಸೂರಿಗೆ ಮೊದಲ ಬಾರಿ ಬಂದ ಸೋಮಣ್ಣ ಅವರಿಗೆ ಬಿಜೆಪಿ ಕಾರ್ಯಕರ್ತರು, ನಾಯಕರು ಭವ್ಯ ಸ್ವಾಗತ ಕೋರಿದರು. ಇದೇ ಸಮಯ ಸಚಿವರು ಸಂಸದ ಯದುವೀರ ಒಡೆಯರ್ ಜೊತೆ ಮೈಸೂರು ವಲಯ ರೇಲ್ವೆಗೆ ಸಂಬಂಧಿಸಿದ ಹಲವು ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದರು.

ಸಂವಿಧಾನದ ಅರಿವು ಅಗತ್ಯ: ಮೊಯಿಲಿ

ಸರ್ಕಾರವೂ ಅಲ್ಲ, ನ್ಯಾಯಾಲಯವೂ ಸಂವಿಧಾನದ ಬಗ್ಗೆ ಎಲ್ಲರೂ ತಿಳಿದುಕೊಳ್ಳಲೇಬೇಕ<u>ಾ</u>ದ ಅನಿವಾರ್ಯತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪಮೊಯಿಲಿ ತಿಳಿಸಿದರು.

ಕರ್ನಾಟಕ ಗಾಂಧೀ ಎಂ.ವಿ.ಆರ್.ಫೌಂಡೇಷನ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಎಂ.ವಿ.ರಾಜಶೇಖರನ್ ಜನ್ಮ ದಿನಾಚರಣೆ ಮತ್ತು ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಹುಮುಖ್ಯವಾಗಿ ಇಂದಿನ ಮಕ್ಕಳು ಸಂವಿಧಾನವನ್ನು ಅರಿತುಕೊಂಡು, ಅದನ್ನು ಉಳಿಸುವ ಕೆಲಸ ಮಾಡಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.

ಸ್ವಾತಂತ್ರ್ಯ ನಂತರ ನಮಗೆ ಆನೇಕ ಸವಾಲುಗಳು ಎದುರಾಗಿವೆ. ಆದರೆ ನಮ್ಮ ಬಲಿಷ್ಟ ಸಂವಿಧಾನ ನಮಗೆ ಆಶ್ರಯವಾಗಿ ನಿಂತಿದೆ ಎಂಬುದನ್ನು

ಸಂವಿಧಾನ ವಿಭಿನೃತೆ ಕೂಡಿದೆ. ಇದು ನಮ್ಮ ದೇಶವನ್ನು ಸುಭದ್ರವಾಗಿ ತಲೆ ಎತ್ತಿ ನಿಲ್ಲುವಂತೆ ಮಾಡಿದೆ. ಸಂವಿಧಾನ ರಚನೆಯಲ್ಲಿ ಬಹಳಷ್ಟು ಜನರು ಕೆಲಸ ಮಾಡಿದ್ದಾರೆ. ಸಂವಿಧಾನದ ಮೇಲೆ ನೂರಾರು ದಿನ ಚರ್ಚೆ ನಡೆದು, ಅದನ್ನು ಅಂಗೀಕರಿಸಿಕೊಳ್ಳಲಾಗಿದೆ. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ ಎಂದು

ಗಾಂಧಿ ತತ್ವ ಸಿದ್ಧಾಂತಗಳಲ್ಲಿ ಅಪಾರವಾದ ನಂಬಿಕೆ ಇಟ್ಟು ಆದರಂತೆ ಬದುಕನ್ನು ರೂಪಿಸಿಕೊಂಡವರು. ಅದರಂತೆ ತಮ್ಮ ಬದುಕಿನಲ್ಲಿ ಸರಳತೆ, ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ಪ್ರಬುದ್ದ ರಾಜಕಾರಣಿ ಆಗಿದ್ದರು. ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನಪರಿಷತ್ ಸದಸ್ಯರಾಗಿ ಅತ್ಯುತ್ತಮ ಸಂಸದೀಯ ಪಟುವಾಗಿ ಗುರತಿಸಿಕೊಂಡಿದ್ದರು. ಇವರು ವ್ಯಕ್ತಿತ್ವ ಒಂದು ತರಹದ ಇತರರಿಗೆ ಮಾದರಿಯಾಗಬಲ್ಲದು

ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಯುವಕರು ಸಂವಿಧಾನವನ್ನು ಕಡ್ಡಾಯವಾಗಿ ಓದಬೇಕಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುವುದು ಬಹುಮುಖ್ಯವಾಗಿದೆ. ತಮ್ಮ ಹಕ್ಕುಗಳು, ಕರ್ತವ್ಯಗಳ ಬಗ್ಗೆ ಅರಿತುಕೊಂಡು ಬಾಳ್ವೆ ನಡೆಸಲು ಸಂವಿಧಾನ ಓದು ಅತ್ಯವಶ್ಯಕ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಎಂ.ಜಿ.ರಾಜಶೇಖರನ್ ಅವರು ಪರಿಶುದ್ಧ ರಾಜಕಾರಣಿಯಾಗಿ ಇತರರಿಗೆ ಮಾದರಿಯಾಗುವಂತೆ ಬದುಕು ನಡೆಸಿದ ಶ್ರೇಷ್ಣ ವ್ಯಕ್ತಿ ಎಂದೇ ತಿಳಿಯಬಹುದಾಗಿದೆ ಎಂದರು.

ಮಾಜಿ ಸಂಸದ ಎಚ್.ಹನುಮಂತಪ್ಪ ಮಾತನಾಡಿ, ಮಹಾತ್ಮ ಗಾಂಧೀಜೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂದೇಶಗಳಂತೆ ಬದುಕು ತೋರಿಸಿದವರು. ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಅಳಿಯರಾದರೂ ಕೂಡ ತಮ್ಮ ಸ್ವಪರಿಶ್ರಮದ ಮೇಲೆ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡ ಬಗೆಯೇ ವಿಶೇಷತೆಯಿಂದ



ಕರ್ನಾಟಕ ಗಾಂಧೀ ಸ್ವಾರಕ ನಿಧಿ, ಎಂ.ವಿ.ಆರ್.ಫೌಂಡೇಷನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಎಂ.ವಿ.ರಾಜಶೇಖರನ್ ಜನ್ನ ದಿನಾಚರಣೆ ಮತ್ತು ದತ್ತಿ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ರಮೊಯಿಲಿ ಗಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಇತರರಿದ್ದಾರೆ.

ಫೌಂಡೇಷನ್ ಅಧ್ಯಕ್ಷ ಮಂಜುನಾಥ್ ಪಿ.ಬಿಜ್ಜಳ್ಳಿ, ಕಾಲೇಜು ವಿದ್ಯಾರ್ಥಿಗಳು ದತ್ತಿಉಪನ್ಯಾಸದಲ್ಲಿ ಏಷ್ಯಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಪಾಲ್ಗೊಂಡಿದ್ದರು.

ಕೂಡಿದೆ ಎಂದು ತಿಳಿಸಿದರು. ಎಂವಿಆರ್ ಎಚ್.ಶಿವಲಿಂಗಯ್ಯ ಇತರರಿದ್ದರು. ಶಾಲಾ-

ಪಾನಮತ್ತ ಚಾಲನೆ ಮೃತ್ಯುಗೆ ಆಹ್ವಾನ..!

ಮಾಜಿಕ ಕಳಕಳಿ ಮನಸ್ಸಿನಲ್ಲಿದ್ದರೆ, ಅದನ್ನು ಜಾಚೂ ತಪ್ಪದೇ ಪಾಲಿಸಿದರೆ ತಮಗೂ ಒಳ್ಳೇದು... ಪರರಿಗೂ ಹಿತ ಎಂದು ವಿಕಾಸಪರ್ವ ಚಿತ್ರದ ಮೂಲಕ ಸಾರಿ ಸಾರಿ ಹೇಳುತ್ತಾರೆ ನಿರ್ದೇಶಕ ಅನ್ನು ಅರಸ್. ಪಾನಮತ್ತರಾಗಿ ವಾಹನ ಚಲಾಯಿಸಬೇಡಿ, ಇದರಿಂದ ಚಾಲಕ ಸೇರಿದಂತೆ ವಾಹನದಲ್ಲಿದ್ದವರಿಗೂ ಅಪಘಾತ ತಪ್ಪಿದ್ದಲ್ಲ. ಕೂಡಲೇ ಮದ್ಯಪಾನ ತ್ಯಜಿಸಿ... ಮುಖ್ಯವಾಗಿ ಮದ್ಯ ಸೇವಿಸಿ ವಾಹನ ಓಡಿಸಬೇಡಿ ಎಂಬ ಸಂದೇಶ ಸಾರುತ್ತಾ ಚಿತ್ರದುದ್ದಕ್ಕೂ ಅದಕ್ಕೆ ಸಂಬಂಧಿಸಿದ ಘಟನೆಗಳಿಗೆ ದೃಶ್ಯ ಪೋಣಿಸುತ್ತಾ ಸಾಗಿದ್ದಾರೆ ನಿರ್ದೇಶಕ.

ಎರಡು ಘಟನೆ ಜರುಗುತ್ತದೆ. ಆ ಪೈಕಿ ಒಂದು ಕುಟುಂಬ ಗಂಡ ಕಳೆದುಕೊಂಡು ಕಣ್ಣೀರಿನಲ್ಲೇ ಕೈ ತೊಳೆಯುತ್ತಿರುತ್ತದೆ. ಹೀಗಾಗಬಾರದು ಎಂದುಕೊಂಡೇ ತಲೆಯಲ್ಲಿಟ್ಟುಕೊಂಡು ಸ್ನೇಹಿತನ ಫ್ಯಾಮಿಲಿ ಊರಿನತ್ತ ಪಯಣ ಬೆಳೆಸುತ್ತದೆ. ಆದರೆ ವಿಧಿಯಾಟದ ಮುಂದೆ ನಾವೆಲ್ಲ ಯಾರು..? ಎಂಬುದನ್ನು ಮತ್ತೊಮ್ಮೆ ನಿರೂಪಿಸುತ್ತಾರೆ ನಿರ್ದೇಶಕ.

ಇದರಲ್ಲಿ ಟ್ವಿಸ್ಟ್ ಕೂಡ ಇದೆ. ಬರಿ ಮದ್ಯಪಾನದ ಕುರಿತು ಮಾತ್ರ ಸಂದೇಶ ಸಾರದೇ, ಪ್ರಯಾಣಿಸುವಾಗ ಅಜಾಗರೂಕರಾಗಿ ನಡೆದುಕೊಳ್ಳಬೇಡಿ, ಒಡವೆ ಧರಿಸಬೇಡಿ, ಅಜ್ಞಾತ ಸ್ಥಳದಲ್ಲಿ ವಾಹನ ನಿಲ್ಲಿಸುವುದು ಅಷ್ಟು ಒಳ್ಳೆಯದಲ್ಲ... ಹೀಗೆ ಅನೇಕ ಅಂಶಗಳು ಕಥೆಯೊಳಗೆ

ಸಂಗತಿಗಳನ್ನು ಸಾಕಷು ಅಡಕವಾಗಿರಿಸಿಕೊಂಡು ಸಂದೇಶದ ಜತೆ ಜತೆಗೆ ಮನರಂಜನೆಯನ್ನೂ ಉಣಬಡಿಸುವ ಪ್ರಯತ್ನ 'ವಿಕಾಸ ಪರ್ವ' ಮೂಲಕ ನೆರವೇರಿದೆ. ಕೆಲವೇ ಪಾತ್ರಗಳು




■ಚಿತ್ರ: ವಿಕಾಸಪರ್ವ

■ನಿರ್ದೇಶನ: ಅನ್ನು ಅರಸ್

■ತಾರಾಗಣ: ರೋಹಿತ್ ನಾಗೇಶ್, ಸ್ವಾತಿ, ನಿಶಿತಾ ಗೌಡ, ಅಶ್ವಿನ್ ಹಾಸನ್, ಬಲರಾಜವಾಡಿ, ಕುರಿ ರಂಗ ಇತರರು.

ರ್ಟಿಂಗ್ಸ್: ★★★

សំសិសិសិ



ಪ್ರಮುಖ ಪಾತ್ರಧಾರಿ ರೋಹಿತ್ ನಾಗೇಶ್ ಹಾಗೂ ಸ್ವಾತಿ ಚಿತ್ರದುದ್ದಕ್ಕೂ ಕಾಣಿಸಿಕೊಂಡಿದ್ದಾರೆ. ಪ್ರಕೃತಿ ಪರಿಚಯ ಮಾಡುವುದರ ಜತೆಗೆ ಸಾಮಾಜಿಕ ಕಳಕಳಿಯ ಭಾಗವಾಗಿದ್ದಾರೆ. ನಿಶಿತಾ ಗೌಡ, ಅಶ್ವಿನ್ ಹಾಸನ್, ಬಲರಾಜವಾಡಿ, ಕುರಿ ರಂಗ ಇತರೆರು ಪಾತ್ರದ ಆಳ-ಅಗಲ ಅರಿತು ನಟಿಸಿದ್ದಾರೆ.

ಚಿತ್ರದ ಕಥೆಗೆ ಪೂರಕವಾಗಿ ಪರಿಸರವನ್ನೂ ಬಳಸಿಕೊಳ್ಳಲಾಗಿದೆ. ಹೀಗಾಗಿ ಕಣ್ಣಿಗೆ ಹಿತಕರ. ಇದೇ ರೀತಿ ಮನಸಿಗೆ ಮುದ ನೀಡುವ ಹಲವು ದೃಶ್ಯಗಳು, ಅಂಶಗಳು ಚಿತ್ರದಲ್ಲಿ ಅಡಕವಾಗಿವೆ.

ಕಪ್ಪು ಕಲ್ಲು ಮತ್ತು ರಾಜಣ್ಣ

ಆ ತ ವೀರ ಸೇನಾನಿ. ಗಾಳಿ, ಮಳೆ, ಬಿಸಿಲೆನ್ನದೇ ಗಡಿಯಂಚಿನಲ್ಲಿ ಗಸ್ತು ತಿರುಗುವ ಯೋಧ, ಕೆಲವೊಮ್ಮೆ ಅಡುಗೆ ಮನೆಯಲ್ಲಿ ಥರಹೇವಾರಿ ಅಡುಗೆ ಮಾಡುತಾನೆ. ಎದುರಾಳಿಗಳು ಆತನಿರುವ ಅಡುಗೆ ಮನೆಗೆ ನುಸುಳುತ್ತಾರೆ. ಅವರನ್ನೆಲ್ಲ ಸದೆಬಡಿದ ಬಳಿಕ ರಾಷ್ಟ್ರಾದ್ಯಂತ ಖ್ಯಾತಿ ಹೊಂದುತ್ತಾನೆ. ಊರಿನಲ್ಲಂತೂ ರಾಜ ಮರ್ಯಾದೆ. ಪ್ರೀತಿ ಹೆಚ್ಚಾಗಿ ಊರಿನವರು ಆತನ ಪುತ್ತಳಿಯನ್ನೇ ನಿಲ್ಲಿಸುತ್ತಾರೆ. ಆದರೆ ಈ ವಿಷಯ ಎಂಎಲ್ಎ ಕಿವಿಗೆ ಬೀಳುತ್ತಿದ್ದಂತೇ ಕೆಂಡಾಮಂಡಲವಾಗುತ್ತಾನೆ. ಊರಿಗೆ ನೀರು ಸರಬರಾಜು ನಿಲ್ಲಿಸುವ ಎಂಎಲ್ಎ, ಒಂದೊಂದಾಗಿಯೇ ವ್ಯವಸ್ಥೆ, ಸಂಪರ್ಕ ಕಟ್ ಮಾಡುತ್ತಾ ಹೋಗುತ್ತಾನೆ. ಇದು ನಾಯಕನ ಅರಿವಿಗೆ ಬರುವ ಹೊತ್ತಿಗೆ

ಪರಿಸ್ಥಿತಿ ಒಂದು ಹಂತಕ್ಕೆ ಕೈ ಮೀರಿ ಹೋಗಿರುತ್ತದೆ. ಆದರೆ ಅಲ್ಲೊಂದು ವಿಸ್ಥೆಯ ಅಡಗಿರುತ್ತದೆ. ನಾಯಕನ ಪುತ್ತಳಿಯನ್ನು ಕಪ್ಪು ಶಿಲೆಯಲ್ಲಿ ಕೆತ್ತಿರಲಾಗಿರುತ್ತದೆ. ಇಡೀ ಸಿನಿಮಾದ ಕಥೆ–ಚಿತ್ರಕಥೆ ಅದರ ಸುತ್ತಲೇ ಸುತ್ತುವುದರಿಂದ ಕೆಲವೊಂದು ಸಂಗತಿಗಳು ಕ್ರಮೇಣ ಅನಾವರಣಗೊಳ್ಳುತ್ತಾ ಸಾಗುತ್ತದೆ. ಇದರ ಜತೆಗೆ ಮತ್ತೊಂದು ಪ್ರಮುಖ ವಿಷಯ-ಡಾ.ರಾಜ್ ಕುಮಾರ್. ಸಾಕಷ್ಟು ಕಡೆ ಅಣ್ಣಾವ್ರನ್ನು ಸ್ಥರಿಸುವ ನಾಯಕ, ಏನಾದರೂ ಹೇಳಿಕೊಳ್ಳಬೇಕೆಂದರೆ ಅಪ್ಪ-ಅಮ್ಮನಿಗಿಂತ ರಾಜಣ್ಣನ ಜತೆಯೇ ನಿವೇದನೆ ಮಾಡಿಕೊಳ್ಳುವುದನ್ನು ರೂಢಿಸಿಕೊಂಡಿರುತ್ತಾನೆ. ಕಪ್ಪು ಕಲ್ಲಿನ (ಕಾಲಾಪತ್ಥರ್) ಮತ್ತಳಿ ಹಾಗೂ ರಾಜಣ್ಣನ ವಿಷಯವನ್ನು ಹೇಳುತ್ತಲೇ ತನ್ನ ಮನಸ್ಸಿನ ವೇದನೆ, ತಳಮಳಗಳನ್ನು ಬಿಚ್ಚಿಡುತ್ತಾ ಸಾಗುವುದೇ ಇಡೀ ಸಿನಿಮಾದ ಸಾರಾಂಶ.

ಇಂತಿಪ್ಪ ನಾಯಕ ಊರಿಗೆ ಉಪಕಾರಿಯಾಗುತ್ತಾನಾ... ಅಪಾಯ ಒಡ್ಡುತ್ತಾನಾ ಎಂಬುದೇ ಕೊನೆಯ ಕೌತುಕ. ನಟನೆ ಮತ್ತು ನಿರ್ದೇಶನವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಕ್ಕಿ ವರುಣ್ ಗೆದ್ದಿದ್ದಾರೆ. ಹಾಗೆಯೇ ತಂತ್ರಜ್ಞರ ಮೂಲಕ ಚೆನ್ನಾಗಿ ಕೆಲಸ ತೆಗೆಸಿಕೊಳ್ಳುವುದರಲ್ಲೂ ಹಿಂದೆ ಬಿದ್ದಿಲ್ಲ. ಹೀಗಾಗಿ ಕ್ಯಾಮೆರಾ ಕುಸುರಿ, ಸಂಗೀತ,



■ಚಿತ್ರ: ಕಾಲಾಪತ್ತರ್

■ನಿರ್ದೇಶನ: ವಿಕ್ಕಿ ವರುಣ್

■ನಿರ್ಮಾಣ: ಭುವನ್ ಮೂವೀಸ್

■ತಾರಾಗಣ: ವಿಕ್ಕಿ ವರುಣ್, ಧನ್ಯಾ, ನಾಗಾಭರಣ, ರಾಜೇಶ್ ನಟರಂಗ, ಅಚ್ಯುತ್ ಕುಮಾರ್, ಸಂಪತ್ ಮುಂತಾದವರು

್ರೇಟಿಂಗ್ಸ್: ★★★★

ಸಂಕಲನ... ಎಲ್ಲವೂ ಅಚ್ಚುಕಟ್ಟು, ಹೆಚ್ಚು ಸಮಯ ತೆಗೆದುಕೊಳ್ಳದೇ ಚೊಕ್ಕವಾಗಿ ಕಥೆ ಹೇಳಿ ಮಾಗಿಸಿದ್ದಾರೆ. ಧನ್ಯಾ ರಾಮ್ಕುಮಾರ್, ಟಿ.ಎಸ್.ನಾಗಾಭರಣ, ರಾಜೇಶ್ ನಟರಂಗ, ಅಚ್ಯುತ್ ಕುಮಾರ್, ಸಂಪತ್ ಮೈತ್ರೇಯ ಇತರರು ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.

■ಗಣೀಶ್ ರಾಣಿಬೆನ್ನೂರು

ಹೆಚ್ಎಸ್ಆರ್ಪಿ ನಂಬರ್ ಪೇಟ್ ಗೆ ನಾಳೆ ಕೊನೆದಿನ

ಬೆಂಗಳೂರು: 2019ರ ಏಪ್ರಿಲ್ ಗೂ ಮುನ್ನ ನೋಂದಣಿಯಾಗಿರುವ ವಾಹನಗಳಿಗೆ ಅತಿ ಸುರಕಿತ ನಂಬರ್ ಪ್ಲೇಟ್(ಹೆಚ್ಎಸ್ಆರ್ಪಿ) ಅಳವಡಿಕೆಗೆ ಶನಿವಾರ ಅಂತಿಮ ದಿನವಾಗಿದೆ. ಅಳವಡಿಸಿಕೊಳ್ಳದ ವಾಹನ ಮಾಲೀಕರು ದಂಡ ತೆರುವ ಅನಿವಾರ್ಯತೆ

ಈ ಯೋಜನೆಯ ಅನುಷ್ಠಾನಕ್ಕೆ ಈಗಾಗಲೇ ನಾಲ್ಕು ತರಾತುರಿಯಲ್ಲಿ ವಾಹನ ಮಾಲೀಕರು ಮುಗಿಬಿದ್ದು ಬಾರಿ ಕಾಲಾವಕಾಶ ವಿಸ್ತರಿಸಲಾಗಿದೆ. ಬೆಂಗಳೂರು ಹೊಸ ನಂಬರ್ ಪ್ಲೇಟ್ ಹಾಕಿಸಿಕೊಳ್ಳುತ್ತಿರುವುದು ಸೇರಿದಂತೆ ರಾಜ್ಯದಲ್ಲಿ ಇನ್ನೂ ಶೇ50ರಷ್ಟು ವಾಹನಗಳು ವಿಶೇಷವಾಗಿದೆ. ಅತಿಸುರಕ್ಷಿತ ಸಂಖ್ಯಾಫಲಕ ಅಳವಡಿಸಿಕೊಂಡಿಲ್ಲ **4 ಬಾರಿ ಗಡುವು ವಿಸ್ತರಣೆ :** ಮೊದಲಿಗೆ 2023ರ ವಿಸ್ತರಿಸಿತ್ತು. ಇದೀಗ ಸೆಪ್ಟಂಬರ್ 15 ಅಂತಿಮ ಎನ್ನುವ ಕಾರಣಕ್ಕೆ ಕಳೆದ ಮೂರು ತಿಂಗಳ ಹಿಂದೆ ಆಗಸ್ಟ್ ನಲ್ಲಿಯೇ ರಾಜ್ಯದ ಎಲ್ಲಾ ವಾಹನಗಳ ಗಡುವಾಗಿದೆ. ಇನ್ನೂ ಸಾವಿರಾರು ವಾಹನಗಳು ನಾಲ್ಕನೇ ಬಾರಿಗೆ ಅವಧಿ ವಿಸ್ತರಿಸಿ ಸೆಪ್ಟಂಬರ್ 15ಕ್ಕೆ ಮಾಲೀಕರಿಗೆ ಸಾರಿಗೆ ಇಲಾಖೆ ಹೆಚ್ಎಸ್ಆರ್ಪಿಗೆ ಅಳವಡಿಸಿಕೊಳ್ಳದದ ಹಿನ್ನೆಲೆಯಲ್ಲಿ ದಂಡ ಪ್ರಯೋಗಕ್ಕೆ ಕೊನೆದಿನಾಂಕ ನಿಗದಿಪಡಿಸಲಾಗಿತು.

ರಾಮಮಂದಿರ

ಜೂನ್ಗೆ ಪೂರ್ಣ

ಅಯೋಧೈ: ರಾಮಜನ್ಮಭೂಮಿ

ಸ್ಥಾನದಲ್ಲಿ ನಿರ್ಮಾಣಗೊಳ್ಳುತ್ತಿರುವ

ರಾಮ ಮಂದಿರ ನಿರ್ಮಾಣ ಕಾಮಗಾರಿ

ಮುಂದಿನ ವರ್ಷದ ಜೂನ್ ತಿಂಗಳಿಗೆ

ಮುಕ್ತಾಯಗೊಳ್ಳಲಿದೆ ಎಂದು

ಮಂದಿರ ನಿರ್ಮಾಣ ಸಮಿತಿಯ

ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.

ಗುರುವಾರದಿಂದ ಆರಂಭವಾಗಿದ್ದು,

ಅಲ್ಲಿ ಪರಿಶೀಲನೆ ನಂತರ

ವಿವರಗಳನ್ನು ನೀಡಲಾಗಿದೆ.

ಗೋಪುರ ನಿರ್ಮಾಣಕ್ಕೆ ಇನ್ಸೂ

120 ದಿನಗಳ ಅಗತ್ಯವಿದೆ ಎಂದು

ಅಂದಾಜು ಮಾಡಲಾಗಿದೆ.

ಸಮಿತಿಯ ಮೂರು ದಿನಗಳ ಸಭೆ

ಅಳವಡಿಕೆಗೆ ಹರಸಾಹಸ: ವಾಹನ ತಯಾರಿಕಾ ಕಂಪೆನಿ, ಏಜೆನಿಗಳ ಮೂಲಕವೇ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ವಾಹನಗಳಿಗೆ ಅಳವಡಿಕೆ ಮಾಡಲಾಗುತ್ತಿದೆ. ಸಾರಿಗೆ ಇಲಾಖೆ ಮಾಹಿತಿಯಂತೆ ರಾಜ್ಯದಲ್ಲಿ 2 ಕೋಟಿಗೂ ಅಧಿಕ ವಾಹನಗಳಿದ್ದು, ಸಧ್ಯಕ್ಕೆ 1.59 ಕೋಟಿ ವಾಹನಗಳು ಮಾತ್ರ ಅಧಿಕೃತವಾಗಿ ವಾಹನಗಳ ಸುರಕ್ಷತೆ ದೃಷ್ಟಿಯಿಂದ ಕೇಂದ್ರ ಹೊಸೆ ಸಂಖ್ಯಾಫಲಕ ಅಳವಡಿಸಿಕೊಂಡಿವೆ. ಕೊನೆಯ ಮತ್ತು ರಾಜ್ಯಸರ್ಕಾರಗಳೆರಡೂ ಜಾರಿಗೊಳಿಸಿದ ದಿನ ಸಮೀಪಿಸುತ್ತಿರುವ ಹಿನೈಲೆಯಲ್ಲಿ ಇದೀಗ

ಸೂಚನೆ ನೀಡಿತ್ತು. ಬಳಿಕ ನವೆಂಬರ್ 16ರವರೆಗೆ ಒಳಗಾಗಬೇಕಾಗಿದೆ.

ಸಂಖ್ಯೆ:ಬಿಎಂಸಿ/ಎನ್ಜಿ/ಸಿಆರ್-132/2024-25

ವಾ.ಸಾ.ಸಂ.ಇ/ಬೀದರ/155/ಕೆ.ಎಸ್.ಎಂ.ಸಿ.&ಎ/2024-25

ಈಗಾಗಲೇ ಹೆಚ್ಎಸ್ಆರ್ಪಿ ಅಳವಡಿಕೆಗೆ 💻 ನಾಲ್ತು ಬಾರಿ ಗಡುವು ವಿಸ್ತರಿಸಲಾಗಿತ್ತು. ಯಾವುದೇ ಕಾರಣಕ್ಕೂ ಮತ್ತೆ ಕಾಲಾವಕಾಶ ವಿಸ್ತರಿಸುವ ಪ್ರಶ್ನೆಯೇ ಇಲ್ಲ. ಇನ್ನೇನಿದ್ದರೂ ದಂಡ ಪಾವತಿಗೆ ಸಿದ್ದರಾಗಬೇಕಿದೆ.

- ರಾಮಅಂಗಾರೆಡ್ಡಿ । ಸಾಲಗೆ ಸಚಿವರು

ಸಮಾಯಾವಕಾಶ ವಿಸ್ತರಣೆಯಾಗಿತ್ತು. ನಂತರದಲ್ಲೂ ಬಹಳಷ್ಟು ವಾಹನಗಳ ಮಾಲೀಕರು ಅತಿಸುರಕ್ಷಿತ ನಂಬರ್ ಪ್ಲೇಟ್ ಹಾಕಿಸಿಕೊಳ್ಳದ ಕಾರಣಕ್ಕೆ ಬೇಡಿಕೆ ಮೇರೆಗೆ ಸಾರಿಗೆ ಇಲಾಖೆ 2024ರ ಮೇ31ರವರೆಗೆ

📖 📆 ದ ಮೈಸೂರ್ ಪೇಪರ್ ಮಿಲ್ಸ್ ಲಿಮಿಟೆಡ್ (ಕರ್ನಾಟಕ ಸರ್ಕಾರದ ಒಂದು ಉದ್ಯಮ)

ಸಿಐಎನ್:ಎಲ್99999ಕೆಎ1936ಎಸ್ಜಿಸಿ000173

ನೋಂದಾಯಿತ ಕಛೇರಿ : ನಂ.32, 5ನೇ ಮಹಡಿ, (ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ಕಟ್ಟಡ) ಡಿ.ದೇವರಾಜ್ ಅರಸ್ ರಸ್ತೆ, (ರೇಸ್ಕೋರ್ಸ್ ರಸ್ತೆ), ಬೆಂಗಳೂರು-560 001

ಲಿಸ್ಟಿಂಗ್ ಒಪ್ಪಂದದ 41 ರ ವಿಧಿಯ ನಿಬಂಧನೆಗಳ ಮೇರೆಗೆ ದಿನಾಂಕ 30.06.2024ಕ ಅಂತ್ಯವಾದ ತ್ರೈಮಾಸಿಕ ಅವಧಿಗೆ ಪರಿಶೋಧಿಸದಿರುವ ಆರ್ಥಿಕ ಫಲಿತಾಂಶಗಳನ್ನ (ತಾತ್ರಾಲಿಕ) ಪರಿಗಣಿಸಲು ಮತ್ತು ದಾಖಲಿಸಲು ದಿನಾಂಕ:25.09.2024 ರ ಬುಧವಾರ ಅಪರಾಹ್ನ 3.00 ಗಂಟೆಗೆ ಮೇಲೆ ತಿಳಿಸಿದ ವಿಳಾಸದಲ್ಲಿ ನಿರ್ದೇಶಕರ ಮಂಡಳಿಯ

ಸಂಪರ್ಕಿಸಬಹುದಾಗಿರುತ್ತದೆ.

ದಿ ಮೈಸೂರು ಪೇಪರ್ ಮಿಲ್ಡ್ ಲಿ ಪರವಾಗಿ, ಸಹಿ/-ಮೋಹನ್ ಡಿ ಕುಲಕರ್ಣಿ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಮಲೈ ಮಹದೇಶ್ವರ ವನ್ಯಜೀವಿ ವಿಭಾಗ, ಕೊಳ್ಟೇಗಾಲ-571440 ದೂರವಾಣಿ: 08224-252027 dcfkollegal@gmail.com

ಟೆಂಡರ್ ಪ್ರಕಟಣೆ

ಸಂಖ್ಯೆ: 23/28ಯುಡಿ/ಟೆಂಡರ್/ಸಿಆರ್-10/2024-25 ದಿನಾಂಕ: 09-09-2024 (ಕರ್ನಾಟಕ ಪಜ್ಞಕ್ ಪ್ರೊಕ್ಯೂರ್ಮೆಂಚ್ ಪೋರ್ಟಲ್ ಪದ್ಧತಿ ಮೂಲಕ ಮಾತ್ರ) 2024–25ನೇ ಸಾಲಿನಲ್ಲಿ ಮಲೈ ಮಹದೇಶ್ವರ ವನ್ಯಜೀವಿ ವಿಭಾಗ ವ್ಯಾಪ್ತಿಯ ವಿವಿಧ ವಲಯಗಳ ವ್ಯಾಪ್ತಿಯಲ್ಲಿ ನೆಡುತೋಪು ಬೆಳೆಸಲು ಮುಂಗಡ ಕಾಮಗಾರಿ

ಕೈಗೊಳ್ಳುವುದು, ಸಸಿ ಬೆಳೆಸುವುದು ಹಾಗೂ ಟೆಂಟಕಲ್ ಸೋಲಾರ್ ತಂತಿ ಬೇಲಿ ಅಳವಡಿಸಲು ಕರ್ನಾಟಕ ಪಬ್ಲಿಕ್ ಪ್ರೊಕ್ಯೂರ್ಮೆಂಟ್ ಪೋರ್ಟಲ್ ನಲ್ಲಿ ಟೆಂಡರ್ ಸಲ್ಲಿಸಲು ಅಂತಿಮ ದಿನಾಂಕ: 25-09-2024 ರಂದು ಟೆಂಡರ್ನ್ನು ಸಂಜೆ 4:00 ಗಂಟೆಯವರೆಗೆ ಆಹ್ವಾನಿಸಲಾಗಿದೆ. ಇ.ಎಂ.ಡಿ. ವಿವರ ಹಾಗೂ ಟೆಂಡರ್ ದಾಖಲೆಗಳನ್ನು ಕರ್ನಾಟಕ ಪಬ್ಲಿಕ್ ಪ್ರೊಕ್ಯೂರ್ಮೆಂಟ್ ಪೋರ್ಟಲ್ ವೆಬ್ಸೈಟ್ https://kppp.karnataka.gov.in/ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ಕಛೇರಿಯ ವೇಳೆಯಲ್ಲಿ ಈ ಕಛೇರಿಯನ್ನು

ಸಂ : ವಾ.ಸಾ.ಸಂ.ಇ/ಜಾ.ನಗರ/246/2024-25 ಉಪ ಅರಣ್ಯ ಸಂರಕ್ಷಣಾಧಿಕಾರಿ

ನಗರಸಭೆ, ರಬಕವಿ-ಬನಹಣ್ಣ

ಕಾರ್ಯಾಲಯ ರಾಮಪೂರ ಜಿಲ್ಲೆ: ಬಾಗಲಕೋಟೆ

ರಾಜ್ಯ: ಕರ್ನಾಟಕ

Website: http://rabkavi-banahatticity.mrc.gov.in/email: itstaff_ulb_rabkavibanahatti@yahoo.co.ir

ಕ್ರಸಂ:ನಸ/ರಬ/ಆಡಳಿತ/ವಾಟೆಂಪ್ರ/2024-25

ಇ-ಪ್ರೋಕ್ಯೂರ್ಮೆಂಟ್ ಟೆಂಡರ್ ಪ್ರಕಟಣೆ

ನಗರಸಭೆ ರಬಕವಿ–ಬನಹಟ್ಟಿ ಕಛೇರಿಗೆ ಒಂದು (ಹವಾ ನಿಯಂತ್ರಣ–AC) ವಾಹನ ಅಧಿಕೃತ ಸರಕಾರಿ ಕೆಲಸಕ್ಕಾಗಿ ಒಂದು ವರ್ಷದ ಅವಧಿಗೆ ಹೊರ ಗುತ್ತಿಗೆ ಆಧಾರದ ಮೇಲೆ ಚಾಲಕ ಸಹಿತ ವಾಹನಗಳನ್ನು ಒದಗಿಸಲು ಇ–ಪ್ರೊಕ್ಯೂರಮೆಂಟ್ ಕೋರ್ಟಲ್ ಮುಖಾಂತರ ಏಕ ಲಕೋಟೆ ಪದ್ದತಿಯಲ್ಲಿ ಟೆಂಡರಗಳನ್ನು ಅಹ್ವಾನಿಸಲಾಗಿದೆ. ಆಸಕ್ತಿಯುಳ್ಳ ಸ್ವಂತ ವಾಹನಗಳನ್ನು ಹೊಂದಿರುವ ಇ-ಪ್ರೊಕ್ಯೂರಮೆಂಟ್ ಪೋರ್ಟಲ್ ನಲ್ಲಿ ನೋಂದಾಯಿಸಲ್ಪಟ್ಟ ಸರಬರಾಜುದಾರರು/ ಟ್ರಾವೆಲ್ ಏಜೆನ್ಷಿಗಳು http://kppp.karnataka.gov.in ಮೂಲಕ ಅರ್ಜಿಗಳನ್ನು ಸಲ್ಲಸಬಹುದು. ಟೆಂಡರ್ ಸ್ವೀಕರಿಸುವ ಕೊನೆಯ ದಿನಾಂಕ: 26–09–2024 ಸಮಯ 4.00 PM ಹಾಗೂ ಟೆಂಡರ್ಗಳನ್ನು ತೆರೆಯುವ ದಿನಾಂಕ: 27-09-2024 ಸಮಯ: 4.00 PM ಕ್ಕೆ ಇ-ಪ್ರೊಕ್ಯೂರಮೆಂಟ್ ಪೋರ್ಟಲ್ http://kppp.karnataka.gov.inನಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಯನ್ನು ನಗರಸಭೆ ರಬಕವಿ–ಬನಹಟ್ಟಿಯಲ್ಲಿ ಕಚೇರಿಯ ಅವಧಿಯಲ್ಲಿ ಪಡೆಯಬಹುದು

ಇಂಟೆಂಟ್ ನಂ: SE3629

90	40000 (0.020020			
ಕ್ರ	ವಿವರಗಳು	ನಗರಸಭೆಯ ಅಧ್ಯಕ್ಷರಿಗೆ ಹವಾ ನಿಯಂತ್ರಣ		
ಸಂ		AC ವಾಹನ (1.ನಂ)		
1	ವಾಹನದ ಮಾದರಿ	ಬೊಲೆರೋ/ಸ್ವಿಫ್ಟ್ ಡಿಸೈರ್/ಸಿಯಾಜ್/ಇಟಿಯೋಸ್/ಎರ್ಟಿಗಾ		
2	ನಿರ್ಮಾಣ ವರ್ಷ	01-04-2019ರ ನಂತರದ		
3	ಟೆಂಡರ್ ಅರ್ಜಿ ಶುಲ್ಕ	ಇ–ಪ್ರೊಕ್ಯೂರಮೆಂಟ್ ಪೋರ್ಟಲ್ ಪ್ರಕಾರ		
4	ಇ.ಎಮ್.ಡಿ ಮೊತ್ತ	12,000/-		
5	ಬಾಡಿಗೆ ಕಾಲಾವಧಿ	12 ತಿಂಗಳು		
6	ಸಂಚರಿಸಬೇಕಾದ	2500 ಕಿ.ಮೀ ವರೆಗೆ ಪ್ರತಿ ಮಾಹೆಗೆ ಗರಿಷ್ಠ ರೂ. 40,000/–		
	ಅಂದಾಜು ಕಿ.ಮೀ	2500 ಕಿ.ಮೀ ನಂತರದ ಪ್ರತಿ ಕಿ.ಮೀ ಗೆ ರೂ. 12.00/–		
	ಸಹಿ/– ಪೌರಾಯಕರು	ಸಹಿ/= ಅದಕರು		

ನಗರ ಸಭೆ ರಬಕವಿ-ಬನಹಟ್ಟಿ

ನಗರ ಸಭೆ ರಬಕವಿ–ಬನಹಟ್ಟಿ

ಕರ್ನಾಟಕ ನೀರಾವರಿ ನಿಗಮ ನಿಯಮಿತ

(ಕರ್ನಾಟಕ ಸರ್ಕಾರದ ಒಂದು ಉದ್ಯಮ) ಕಾರ್ಯಪಾಲಕ ಇಂಜಿನೀಯರವರ ಕಛೇರಿ ಕರ್ನಾಟಕ ನೀರಾವರಿ ನಿಗಮ ನಿಯಮಿತ, ದಂಡಾವತಿ ಜಲಾಶಯ ಯೋಜನಾ ವಿಭಾಗ, ಶಿಕಾರಿಪುರ ಅಲ್ಪಾವಧಿ ಟೆಂಡರ್ ನೋಟಿಫಿಕೇಶನ್:11/2024-25 ದಿ: 09.09.2024

kppp.kamataka.gov.in/

(ದ್ವಿ ಟೆಂಡರ್ ದಾಖಲೆ & ಕೆ.ಪಿ.ಪಿ.ಪೋರ್ಟಲ್ ನಲ್ಲಿ ಮಾತ್ರ) ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ ನಿಯಮಿತ,

ಬೆಂಗಳೂರು ಇವರ ಪರವಾಗಿ ಕಾರ್ಯಪಾಲಕ ಇಂಜಿನೀಯರರು, ಕನೀನಿನಿ, ದಂಡಾವತಿ ಜಲಾಶಯ ಯೋಜನಾ ವಿಭಾಗ ಶಿಕಾರಿಪುರ ಇವರಿಂದ Valid KPWD Empanelled Survey Consultant or valid Registration Firm Under companies act ಗುತ್ತಿಗೆದಾರರಿಂದ ಕೆ.ಪಿ.ಪಿ.ಪೋರ್ಟಲ್ ಮೂಲಕ ದ್ವಿ ಟೆಂಡರ್ ದಾಖಲೆ ಪದ್ಧತಿಯಡಿ ಟೆಂಡರ್ ಆಹ್ವಾನಿಸಲಾಗಿದೆ.

ದಂಡಾವತಿ ಜಲಾಶಯ ಪರ್ಯಾಯ ಯೋಜನೆಗಳ ಪ್ರಾಥಮಿಕ ವರದಿ ತಯಾರಿಸಲು ಕನ್ನಲ್ಪೆನ್ಸಿ ಕಾಮಗಾರಿಗಳ ಟೆಂಡರಿಗಿಟ್ಟ ಮೊತ್ತ ರೂ. 49.86 ಲಕ್ಷಗಳಿಂದ ರೂ.49.56 ಲಕ್ಷಗಳು & ಇ.ಎಂ.ಡಿ ಮೊತ್ತ ರೂ. 1.00 ಲಕ್ಷಗಳು.

1) ಟೆಂಡರ್ನಲ್ಲಿ ಭಾಗವಹಿಸಬಹುದಾದ ದಿನಾಂಕ: 13.09.2024 ರಿಂದ 23.09.2024 ಸಂಜೆ 5.30 ರವರೆಗೆ, 2) ಟೆಂಡರ್ ಸ್ಪಷ್ಟೀಕರಣಕ್ಕೆ ಕೊನೆಯ ದಿನಾಂಕ: 21.09.2024 ಸಂಜೆ 5.30 ವರೆಗೆ 3) ತಾಂತ್ರಿಕ ಬಿಡ್ನ್ಸ್ತು ತೆರೆಯುವ ದಿನಾಂಕ: 25.09.2024 ಬೆಳಗ್ಗೆ 11.00 ಗಂಟೆಗೆ. 4) ಆರ್ಥಿಕ ಬಿಡ್ನ್ಸ್ ತಾಂತ್ರಿಕ ಬಿಡ್ ಅನುಮೋದನೆಯಾದ ನಂತರ ತೆರೆಯಲಾಗುವುದು.

ಹೆಚ್ಚಿನ ಮಾಹಿತಿಗಾಗಿ (www.kppp.karnataka.gov.in) ಅಥವಾ ಕೆಳಗೆ ಸಹಿ ಮಾಡಿರುವವರ ಕಛೇರಿಯಲ್ಲಿ ಸಂಪರ್ಕಿಸಬಹುದು.

ಸಹಿ/-ಕಾರ್ಯಪಾಲಕ ಇಂಜಿನೀಯರರು, ಕನೀನಿನಿ, ದಂಡಾವತಿ ಜಲಾಶಯ ಯೋಜನಾ ವಿಭಾಗ, ಶಿಕಾರಿಪುರ.

ನಗರಸಭೆ ಕಾರ್ಯಾಲಯ, ಬೀದರ,

ಟೆಂಡರ್ ಪ್ರಕಟಣೆ

1) ಕಾಮಗಾರಿ/ಸರಕು/ಸೇವೆಯ ವಿವರ: DMA/2024-25/OW/WORK_INDENT28843 (FOR SC CON-

TRACTORS), DMA/2024-25/OW/WORK_INDENT29735 (FOR ST CONTRACTORS), DMA/

2024-25/OW/WORK_INDENT29562, DMA/2024-25/OW/WORK_INDENT29571, DMA/2024-

25/OW/WORK_INDENT29576, DMA/2024-25/OW/WORK_INDENT29581, 2) ಕಾಮಗಾರಿಯ

ಅಂದಾಜು ಮೊತ್ತ: e-portal ನಲ್ಲಿ ನಮೂದಿಸಿದಂತೆ, 3) ಗುತ್ತಿಗೆದಾರರ ಅರ್ಹತೆ ವಿವರ: e-portal ನಲ್ಲಿ

ನಮೂದಿಸಿದಂತೆ, 4) ಟೆಂಡರ ಅರ್ಜಿಯ ಬೆಲೆ ಮತ್ತು ಇ.ಎಂ.ಡಿ. ಮೊತ್ತದ ವಿವರ: e-portal ನಲ್ಲಿ ನಮೂದಿಸಿದಂತೆ

5) ಟೆಂಡರ ಫಾರಂ ಪಡೆಯಲು ಅಂತಿಮ ದಿನಾಂಕ & ಭರ್ತಿ ಮಾಡಿ ಸಲ್ಲಿಸಲು: 14–10–2024 upto 04.00

PM, 6) ಟೆಂಡರ ತೆರೆಯುವ ದಿನಾಂಕ: 15–10–2024 at 04.30 PM, 7) ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ

ವಿಳಾಸ ಕಛೇರಿ ವಿಳಾಸ, ದೂರವಾಣಿ ಸಂಖ್ಯೆ: ಪೌರಾಯುಕ್ತರು ನಗರಸಭೆ ಬೀದರ. ಇ–ಮೇಲ್:

|itstaff_ulb_bidar@yahoo.com, 08482–240432, 8) ಅಂತರಜಾಲ ತಾಣದ ವಿಳಾಸ: https://

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ,ವಿಭಾಗ ವಿಜಯಮರ No.EE/MID/VJP/AE-4/4702/TND/2024-25/1593 Date: 12.09.2024

ಸಹಿ/- ಪೌರಾಯುಕ್ತರು

ದಿನಾಂಕ:11-09-2024

ಟೆಂಡರ್ ಪ್ರಕಟಣೆ

ಕರ್ನಾಟಕ ಸರ್ಕಾರ

ಅರ್ಹ ಗುತ್ತಿಗೆದಾರರಿಂದ ಐಟಂ ದರದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ–2000 ಮತ್ತು ಇತ್ತೀಚಿನ ತಿದ್ದುಪಡಿಗಳಂತೆ ಈ ಕೆಳಗಿನ ಕಾಮಗಾರಿಗಳಿಗಾಗಿ "ಇ–ಪ್ರೋಕ್ಯುರಮೆಂಟ್" ಮುಖಾಂತರ ಟೆಂಡರ

<u>4702-ಪ್ರಧಾನ ಕಾಮಗಾರಿಗಳು :-</u> ಒಟ್ಟು 3 ಕಾಮಗಾರಿಗಳು, ಅಂದಾಜು ಮೊತ್ತ ರೂ.1199.98ಲಕ್ಷಗಳು, ಕಾಮಗಾರಿಗಳನ್ನು ಪೂರ್ಣಗೊಳಿಸುವ ಕಾಲಾವಧಿ ಮಳೆಗಾಲ ಸಹಿತ ಆರು(6) ತಿಂಗಳುಗಳಿಂದ ಹನ್ನೊಂದು(11) ತಿಂಗಳುಗಳು ಗುತ್ತಿಗೆದಾರರು ಕರ್ನಾಟಕ ಸರಕಾರದ "ಇ–ಪ್ರೋಕ್ಯುರಮೆಂಟ್" ವೆಬ್ಸೈಟ https://kppp.karnataka.gov.in/#/

portal/portal-home ನಲ್ಲಿ ಲಾಗಿನ್ ಆಗಿ ದಿನಾಂಕ:23/09/2024ರಿಂದ Download ಮಾಡಿಕೊಳ್ಳಬಹುದು. ಟೆಂಡರಗಳನ್ನು ಇ.ಎಂ.ಡಿ ಹಾಗೂ ಟೆಂಡರ ಶುಲ್ಕದೊಂದಿಗೆ (ವೆಬ್ಸೈಟನಲ್ಲಿ ನಿಗದಿತ ಮಾಡಿರುವ ಯಾವುದಾದರೂ ಒಂದು ಮಾದರಿಯಲ್ಲಿ ಆನ್'ಲೈನ್ ಪೇಮೆಂಟ ಮಾತ್ರ) "ಇ–ಪ್ರೋಕ್ಯುರಮೆಂಟ್" ವೆಬ್ಸೈಟ https://kppp.karnataka.gov.in

/#/ portal/portal-home ನಲ್ಲಿ ಲಾಗಿನ್ ಆಗಿ ದಿನಾಂಕ:22/10/2024 ರ 17–30 ಘಂಟೆವರೆಗೆ ಸ್ವೀಕರಿಸಲಾಗುವದು. ದಿನಾಂಕ:16/10/2024 ರಂದು ಕಾರ್ಯನಿರ್ವಾಹಕ ಇಂಜಿನೀಯರರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ವಿಭಾಗ ವಿಜಯಮರ ಇವರ ಕಛೇರಿಯಲ್ಲಿ ರೂ.1.00ಕೋಟಿ ಮೀರಿದ ಕಾಮಗಾರಿಗಳಿಗೆ ಪ್ರಿ–ಬಿಡ್ ಸಭೆಯನ್ನು ಆಯೋಜಿಸಲಾಗಿದ್ದು ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯಲು ಆಸಕ್ತಿಯುಳ್ಳ ಗುತ್ತಿಗೆದಾರರು ಹಾಜರಾಗಿ ಪಡೆಯಬಹುದು. ಕಾಮಗಾರಿ ಪಡೆಯಲು ಅರ್ಹತೆ, ಶರತ್ತುಗಳು, ಕಾಮಗಾರಿಗಳ ವಿವರ ಇತ್ಯಾದಿಗಳನ್ನು ದಿನಾಂಕ:21/10/2024ರ 17– 30ಫಂಟಿವರೆಗೆ ವಿಭಾಗ ಕಛೇರಿಯಲ್ಲಿ (ಫೋನಃ-08352-277188) ಅಥವಾ "ಇ-ಪ್ರೋಕ್ಯುರಮೆಂಟ್" ಹೆಲ್ಲ ಡೆಸ್ಕನಿಂದ (ಫೋನಃ-080-25501216 ಮತ್ತು 080-25501227) ಪಡೆಯಬಹುದು.

ಸಹಿ/- ಕಾರ್ಯನಿರ್ವಾಹಕ ಅಭಿಯಂತರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ವಿಭಾಗ ವಿಜಯಪುರ

ಕರ್ನಾಟಕ ಸರಕಾರ (ಲೋಕೋಪಯೋಗಿ, ಇಲಾಖೆ)

ಕಾರ್ಯನಿರ್ವಾಹಕ ಇಂಜಿನೀಯರ್ರವರ ಕಛೇರಿ ಲೋಕೋಪಯೋಗಿ ಇಲಾಖೆ, ಸೇಡಂ ವಿಭಾಗ ಜಿಲ್ಲೇ ಕಲಬುರಗಿ.

ಸಂ:ಕಾನಿಇಂ/ಲೋಇ./ಸೇವಿ/ತಾಶಾ-1/2023-24/1316

ದಿನಾಂಕ: 11-09-2024

–ಃಃ ಅಲ್ಪಾವಧಿ ಇ–ಪ್ರೊಕ್ಯೂರಮೆಂಟ್ ಟೆಂಡರ್ ಪ್ರಕಟಣೆ ಃಃ–

1) ಕಾಮಗಾರಿಯ ವಿವರ: 1. ಚಿಂಚೋಳಿ ತಾಲೂಕಿನ 01 ಕೆ.ಕೆ.ಆರ್.ಡಿ.ಬಿ ಯೋಜನೆ ಅಡಿಯಲ್ಲಿನ ಕಾಮಗಾರಿ ಇಂಡೆಂಟ್ ಸಂ.: 13869, 2) ಲೆಕ್ನ ಶೀರ್ಷಿಕೆ: 2024-25ನೇ ಸಾಲಿನ ಕೆ.ಕೆ.ಆರ್.ಡಿ.ಬಿ. ಯೋಜನೆ ಅಡಿಯಲ್ಲಿನ ಕಾಮಗಾರಿಗಳು, 3) ಟೆಂಡರಿಗಿಟ್ಟ ಮೊತ್ತ: ಕನಿಷ್ಠ ರೂ. 995.00 ಲಕ್ಷಗಳು, ಗರಿಷ್ಠ ರೂ. 995.00 ಲಕ್ಷಗಳು, 4) ಗುತ್ತಿಗೆದಾರರ ಅರ್ಹತೆ: 1ನೇ ದರ್ಜೆ & ಮೇಲ್ಪಟ್ಟ, 5) ಪೂರ್ವಭಾವಿ ಸಭೆ ದಿನಾಂಕ: 20-09-2024 ಬೆಳಿಗ್ಗೆ 11:30 ಗಂಟೆವರೆಗೆ, 6) ಟೆಂಡರ್ ಸ್ಪಷ್ಟೀಕರಣ ಪಡೆಯುವ ಹಾಗೂ ಸಲ್ಲಿಸುವ ಅಂತಿಮ ದಿನಾಂಕ: 21-09-2024 ಸಾಯಂಕಾಲ 17:30 ಗಂಟೆಯವರೆಗೆ, 7) ಟೆಂಡರ್ ಅರ್ಜಿ ಬೆಲೆ ಮತ್ತು ಇ.ಎಂ.ಡಿ ಮೊತ್ತ : ಟೆಂಡರ್ ಫಾರಂ ಬೆಲೆ & ಇ.ಎಮ್.ಡಿ ಇ–ಪ್ರೊಕ್ಕೂರಮೆಂಟ್ ನಲ್ಲಿ ನಮೂದಿಸಿದಂತೆ, 8) ಟೆಂಡರ್ ಸಲ್ಲಿಸುವ ಅಂತಿಮ ದಿನಾಂಕ: 23-09-2024 ರ ಸಾಯಂಕಾಲ 16:00 ಗಂಟೆಯವರೆಗೆ. 9) ಟೆಂಡರ್ ತಾಂತ್ರಿಕ ಬಿಡ್ ತೆರೆಯುವ ದಿನಾಂಕ: 24-09-2024 ರ ಸಾಯಂಕಾಲ 16:30 ಗಂಟೆಯವರೆಗೆ. 10) ಟೆಂಡರ್ ಆರ್ಥಿಕ ಬಿಡ್ ತೆರೆಯುವ ದಿನಾಂಕ: 26-09-2024 ರ ಸಾಯಂಕಾಲ 16:30 ಗಂಟೆಯವರೆಗೆ. 11) ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ: ಕಾರ್ಯನಿರ್ವಾಹಕ ಇಂಜಿನೀಯರ್, ಲೋಕೋಪಯೋಗಿ ಇಲಾಖೆ, ವಿಭಾಗ ಸೇಡಂ, 12) ಅಂತರಜಾಲ ತಾಣದ ವಿಳಾಸ: www.kppp.karnataka.gov.in, 13) ಬದಲಾವಣೆಗಾಗಿ ಸಂಪರ್ಕಿಸುವ ಬಗ್ಗೆ: ಯಾವುದೇ ಮಾರ್ಪಾಡು ಬದಲಾವಣೆಗಳನ್ನು www.kppp.karnataka.gov.in ಮಾಡಲಾಗುವುದು.

ಟಿಪ್ಪಣೆ : 1) ಈ ಕೆಳಗೆ ಸಹಿ ಮಾಡಿರುವವರು ಯಾವುದೇ ಕಾರಣಗಳನ್ನು ನೀಡದೆ ಪ್ರಕ್ರಿಯೆಯ ಮುಂದೂಡುವಿಕೆ/ ಸಂಪೂರ್ಣವಾಗಿ ಟೆಂಡರ್ ರದ್ದುಗೊಳಿಸುವ/ಟೆಂಡರ್ ನಿರಾಕರಿಸುವ ಹಕ್ಕನ್ನು ಹೊಂದಿರುತ್ತಾರೆ. 2) ಇನ್ನು ಮುಂದೆ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಗಳು ಇದ್ದಲ್ಲಿ ದಿನ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದಿಲ್ಲ, ಬದಲಾಗಿ ವಿದ್ಯುನ್ಮಾನ ಸಂಗ್ರಹಣೆ ವೇದಿಕೆಯಲ್ಲಿ ಮಾತ್ರ ಬದಲಾವಣೆಗಳನ್ನು ಪ್ರಕಟಿಸಲಾಗುವುದು.

ಸಹಿ/- ಕಾರ್ಯನಿರ್ವಾಹಕ ಇಂಜಿನೀಯರ್ ವಾ.ಸಾ.ಸಂ.ಇ/ಕಲಬುರಗಿ/434/ಕೆ.ಎಸ್.ಎಂ.ಸಿ.&ಎ/2024–25

ಲೋಕೋಪಯೋಗಿ ಇಲಾಖೆ ವಿಭಾಗ ಸೇಡಂ